S.J.S. Enterprises Limited

(Formerly known as S.J.S. Enterprises Private Limited) Sy No 28/P16 of Agra Village and Sy No 85/P6 of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email Id: info@sjsindia.com, compliance@sjsindia.com

ISO 14001 ISO 45001 ISO 9001 IATF 16949

CIN: L51909KA2005PLC036601

www.sjsindia.com



August 05, 2023

To,

| National Stock Exchange of India Limited | BSE Limited | | |
|--|--|--|--|
| Exchange Plaza, 5 th Floor, | Corporate Relationship Department, | | |
| Plot No. C/1, G Block, | 2 nd Floor, New Trading Wing, | | |
| Bandra – Kurla Complex, | Rotunda Building, P.J. Towers, | | |
| Bandra (E), Mumbai -400 051 | Dalal Street, Mumbai – 400 001 | | |
| Symbol: SJS | Scrip Code: 543387 | | |

ISIN: INE284S01014

Dear Sir/Madam,

<u>Subject: Newspaper Clippings of publication of information regarding the 18th Annual General Meeting Ref: Regulation 30 of the SEBI (Listing Obligations and Disclosure Requirements) Regulations, 2015.</u>

Pursuant to Regulation 30 of the Securities and Exchange Board of India (Listing Obligations and Disclosure Requirements) Regulations, 2015, and in compliance with Ministry of Corporate Affairs Circular Nos. 10/2022 dated December 28 2022, 02/2022 dated May 5 2022, 21/2021 dated December 14 2021, 02/2021 dated January 13 2021, 20/2020 dated May 5 2020, 17/2020 dated April 13 2020 and 14/2020 dated April 8 2020 respectively, we hereby enclose copies of Newspaper Publication in respect of information regarding 18th Annual General Meeting scheduled to be held on Monday September 04, 2023 at 03.30 P.M. through Video Conference (VC) / Other Audio-Visual Means (OAVM) published in the following Newspapers:

- 1. Financial Express (English edition), issue dated August 05, 2023 and
- 2. Vishwavani (Kannada edition), issue dated August 05, 2023.

Request you to kindly take the above information on your record.

Thank you,
Yours faithfully,
For S.J.S. Enterprises Limited

Thabraz Hushain W.
Company Secretary & Compliance Officer
Membership No.: A51119

Encl: As mentioned above.

FINANCIAL EXPRESS



S.J.S. ENTERPRISES LIMITED (Formerly S.J.S. Enterprises Private Limited)

Registered and Corporate Office: Sy No 28/P16 of Agra Village and Sy No 85/P6 of B.M Kaval Village, Kengeri Hobli, Bangalore 560 082, Karnataka, India Website: www.sjsindia.com | E-mail: compliance@sjsindia.com Tel: +91 80 6194 0777 | CIN: L51909KA2005PLC036601

INFORMATION REGARDING 18TH ANNUAL GENERAL MEETING Annual General Meeting through Video Conferencing / Other Audio Visual Means:

The Eighteenth (18th) Annual General Meeting ('AGM') of the Members of S.J.S. Enterprises Limited ('Company') will be held on Monday, September 04, 2023 at 03:30 p.m. (IST) through Video Conferencing ('VC') or Other Audio Visual Means ('OAVM') to transact the businesses as set out in the Notice of AGM which is being circulated for convening the AGM.

The AGM will be convened through VC or OAVM in accordance with the Companies Act, 2013 and the Rules made thereunder read with the General Circular Nos. 14/2020 dated April 8 2020, 17/2020 dated April 13 2020, 20/2020 dated May 5 2020, 02/2021 dated January 13 2021, 21/2021 dated December 14 2021, 03/2022 dated May 5 2022 and 10/2022 dated December 28 2022, issued the Ministry of Corporate Affairs ('MCA Circulars').

In accordance with the aforesaid MCA Circulars and Circular Nos. SEBI/HO/CFD/CMD1/CIR/P/2020/79 dated May 12 2020, SEBI/HO/CFD/ CMD2/CIR/P/2021/11 dated January 15 2021, SEBI/HO/CFD/CMD2/CIR/P/2022/62 dated May 13 2022 and SEBI/HO/CFD/PoD-2/P/CIR/2023/4 dated January 5 2023, respectively issued by Securities and Exchange Board of India ("SEBI Circulars").

The Notice of the AGM along with the Explanatory Statement under Section 102 of the Companies Act, 2013 and Annual Report 2022-23 will be sent to the Members of the Company through electronic means whose e-mail addresses are registered with the Company/ Registrar and Share Transfer Agent ('RTA')/ Depository Participants ('DPs').

Dissemination on the Website:

An electronic copy of the Annual Report 2022-23 of the Company, inter alia, containing the Notice and the Explanatory Statement of the AGM will be available on the website of the Company at www.sjsindia.com, websites of the Stock Exchanges viz. BSE Limited at www.bseindia.com and National Stock Exchange of India Limited at www.nseindia.com and on the website of Link Intime India Private Limited ('LIIPL') at https://instavote.linkintime.co.in.

Manner of registration of e-mail address:

Members who have not registered their e-mail address with the Company are requested to follow the below process to register their e-mail address:

Demat Shareholders

The shareholders are requested to register their e-mail address, in respect of demat holdings with the respective DP by following the procedure prescribed by the DP.

to the registered e-mail ID and also will be

Write an e-mail with a request letter mentioning name, folio Physical Shareholders number, scan copy of self-attested PAN, cancelled cheque leaf bearing name of the Member and copy of physical share certificate to LIPL at rnt.helpdesk@linkintime.co.in.

Manner of Casting Votes: The Company is pleased to offer the e-Voting facility before the AGM through remote e-

Voting and during the AGM to its shareholders in respect of the businesses to be transacted at the AGM and for this purpose, the Company has appointed LIIPL for facilitating voting through electronic means Detailed procedure w.r.t. e-Voting will be sent In case e-mail ID is registered

with the Company/ RTA/ DP

available in the Notice of AGM. In case holding shares in physical | Detailed procedure w.r.t. e-Voting will be form or e-mail ID is not registered | available in the Notice of AGM

with the Company/ RTA/ DP A person, whose name is recorded in the register of members of the Company, as on the cut-off date i.e. Monday, August 28, 2023, only shall be entitled to avail the facility of

e-Voting, either through remote e-Voting or voting at the AGM For S.J.S. Enterprises Limited

Thabraz Hushain W Date: August 04, 2023

Place: Bangalore

Company Secretary & Compliance Officer



E-mail:companysecretary@nhpc.nic.in, EPABX No.: 0129-2588110 / 2588500 Website: www.nhpcindia.com INFORMATION REGARDING 47th ANNUAL GENERAL MEETING TO BE HELD THROUGH VIDEO CONFERENCE (VC)/ OTHER AUDIO VISUAL MEANS (OAVM), BOOK

CLOSURE DATES AND FINAL DIVIDEND Members may please note that the 47th Annual General Meeting (AGM) of the Company will be held through Video Conference (VC)/ Other Audio-Visual Means (OAVM) on Thursday, 31st day of August, 2023 at 03.00 P.M. (IST), deemed to be held at the Registered Office of the Company, in compliance with all the applicable provisions of the Companies Act, 2013 (the Act), the Rules made thereunder and the Securities and Exchange Board of India (SEBI) (Listing Obligations and Disclosure Requirements) Regulations, 2015 (LODR), read with General Circular No. 10/2022 dated 28.12.2022 & other circulars on the matter issued by the Ministry of

Corporate Affairs (MCA) and SEBI Circular No. SEBI/HO/CFD/PoD-

2/P/CIR/2023/4 dated 05.01.2023, to transact the businesses that will be

set forth in the Notice of the AGM. In compliance with the relevant circulars, the Notice of the AGM and Annual Report 2022-23 will be sent only through electronic mode to those members whose email addresses are registered with the Company/ RTA Depository Participant(s). The Notice of the 47th AGM and Annual Report 2022-23 will also be available on the Company's website at www.nhpcindia.com on the website of Stock Exchanges i.e. BSE Limited at www.bseindia.com and National Stock Exchange of India Limited at www.nseindia.com and on the website of e-voting service provider i.e. M/s National Securities Depository Limited (NSDL) at www.evoting.nsdl.com.

Members may also please note that pursuant to the provisions of Section 91 of the Act read with relevant rules and Regulation 42 of SEBI (LODR) the Register of Members and Share Transfer Books of the Company will remain closed from Wednesday, 23rd day of August, 2023 to Thursday, 31st day of August, 2023 (both days inclusive). The Board of Directors in their meeting held on 29th day of May, 2023 has recommended a final dividend of ₹0.45/- per equity share of face value of ₹10/- for the financial year 2022-23, subject to approval of shareholders at the ensuing 47th AGM. The Company has fixed **Tuesday, 22nd day of August, 2023** as "Record Date" for determining the entitlement of members to receive final dividend, if declared at the AGM. The members, whose names appear in the register of member/list of beneficial owner as on the record date, will be entitled to receive final dividend. To avoid delay in receiving dividend, shareholders are requested to update their KYC with their depository participants (where shares are held in dematerialized form) and with the Company's RTA (where shares are held in physical mode) to receive dividend directly into their bank account on the payout date.

Shareholders whose shareholding is in demat mode are requested to notify any change in address or bank account details to their respective depository participant(s). Shareholders whose shareholding is in physical mode are requested to opt for the Electronic Clearance System (ECS) mode to receive dividend on time. We urge shareholders to utilize the ECS for receiving dividends.

4. Manner of casting vote(s) through e-voting:

a. Members will have an opportunity to cast their vote(s) remotely on the businesses as set forth in Notice of the AGM either through remote e voting prior to the AGM or through e-voting system during the AGM. The manner of remote e-voting prior to the AGM or through e-voting system during the AGM by the members holding shares in dematerialized mode, physical mode and for the members who have not registered their email addresses will be provided in the Notice of the AGM. The details will also be made available on the website of the Company.

b. The login credentials for casting the votes through e-voting shall be made available through the various modes as may be provided in the Notice, which will be sent through email and made available on website of the Company.

5. Manner of registering e-mail and/or updating KYC including bank details for receiving Dividend:

i. For shares held in dematerialized mode: Register/ update the details with respective Depository Participant (DP) as per the process advised

by the DP; and ii. For shares held in physical mode: SEBI vide its circular dated16th

March, 2023 has mandated registration of PAN, Nomination, Contact details including email-id, Bank A/c details, Specimen signature etc for their corresponding folio numbers on or before October 1, 2023. Members are requested to submit the aforesaid details with the Registrar and Transfer Agent of the Company i.e. M/s Alankit Assignments Limited or with Company by sending duly filled relevant forms available on website of the Company at (https:// www.nhpcindia.com/welcome/page/304) at Alankit House, 4E/2, Jhandewalan Extension, New Delhi-110055 or at alankit.nhpc@

iii. The holders of physical securities are requested to ensure that their PAN is linked to Aadhaar to avoid freezing of folio.

Members are requested to carefully read all the Notes set out in the Notice of the AGM and in particular, instructions for joining the AGM, manner of casting vote through remote e-voting and e-voting during the AGM.

This notice is issued for the information and benefit of all the members of the Company and in compliance with the applicable circulars of MCA and SEBI.

For and on behalf of NHPC Limited Dated: August 4, 2023 (Rupa Deb) Place : Faridabad Company Secretary

KERALA WATER AUTHORITY e-Tender Notice

Jal Jeevan Mission (JJM)- JJM- CWSS to Idukki- Kanjikuzhi, Vazhathope Mariyapuram, Kamakshi, Vathikudy and Vannapuram (Part) Panchayaths in Idukk District- Supply and erection of Floating Pump and Raw water Pumping main Package . EMD : Rs. 500000, Tender fee : Rs. 16540, Last Date for submitting Tender 25-08-2023 04:00:pm, **Phone**: 04852835637, **Website:** www.kwa.kerala.gov.in www.etenders.kerala.gov.in **Superintending Engineer**

KWA-JB-GL-6-943-2023-24

MOLD-TEK CIN No: L21022TG1997PLC026542

MOLD-TEK PACKAGING LIMITED

PH Circle

Muvattupuzha

Registered Office: Plot No. 700, Door No. 8-2-293/82/A/700 Road No. 36, Jubilee Hills, Hyderabad, Telangana - 500033.

STATEMENT OF UNAUDITED FINANCIAL RESULTS FOR THE QUARTER ENDED 30 JUNE, 2023 ₹ In lakhs except EPS

| Particulars | Quarter ended | | | Year ended | |
|--|---------------|------------|------------|------------|--|
| Particulars | 30/06/2023 | 31/03/2023 | 30/06/2022 | 31/03/2023 | |
| | Unaudited | Audited | Unaudited | Audited | |
| Total Income | 18654.71 | 18552.75 | 20796.35 | 73130.11 | |
| Net Profit/(Loss) for the period (before tax and exceptional items) | 2476.18 | 2691.72 | 2915.67 | 10272.34 | |
| Net Profit/(Loss) for the period before tax | 2476.18 | 2691.72 | 2915.67 | 10272.34 | |
| Net Profit/(Loss) for the period after tax | 1873.24 | 2299.51 | 2170.83 | 8043.08 | |
| Total Comprehensive Income for the period | 2949.48 | 4201.98 | 2433.90 | 11080.68 | |
| Equity Share Capital | 1658.38 | 1658.38 | 1656.18 | 1658.38 | |
| Earnings Per Share -Basic (Face value of ₹ 5/- each) (not Annualised) | 5.65 | 6.94 | 6.69 | 24.40 | |
| Earnings Per Share -Diluted (Face value of ₹ 5/- each) (not Annualised) | 5.64 | 6.93 | 6.68 | 24.37 | |

Place: Hyderabad

Date: 04.08.2023

The above is an extract of the detailed format of Unaudited Financial Results filed with the Stock Exchange Under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Financial Results are available in the stock Exchange website (www.bseindia.com and www.nseindia.com) and in the Company's website (www.moldtekpackaging.com).

For Mold-Tek Packaging Limited J. Lakshmana Rao Chairman & Managing Director DIN: 00649702

(Amount in Lacs, except EPS)

KOGTA FINANCIAL (INDIA) LIMITED □Koqta 'Regd. Office: 'Kogta House' Azad Mohalla, Near Railway Station, Bijainagar, Rajasthan-305624 . Website: www.kogta.in . Email: compliance@kogta.in Phone: 0141-6767000 • CIN: U67120RJ1996PLC011406

Statement of Unaudited Financial Results for the quarter ended on June 30, 2023 Regulation 52 (B), read with Regulation 52 (4) of the SEBI Listing Obligations and Disclosure Requirements) Regulations, 2015) (LODR Regulations

| SI. No. | Particulars | Quarter Ended 30-06-2023 | Quarter Ended 30-06-2022 | Year Ended 31-03-2023 Audited | |
|------------|--|---|---|--|--|
| | | Unaudited | Unaudited | | |
| 1 | Total Income from Operations | 15913.69 | 11232.91 | 52187.95 | |
| 2 | Net Profit ((Loss) for the period (before Tax, | 8/8/07/9/800/20 | 57-262-3866-007 | | |
| | Exceptional and/or Extraordinary items) | 2701.73 | 1195.62 | 11530.90 | |
| 3 | Net Profit (Loss) for the period before tax | 100110000000 | 200709900 | | |
| enc | (after Exceptional and/or Extraordinary items) | 2701.73 | 1195.62 | 11530.90 | |
| 4 | Net Profit (Loss) for the period after tax | V4.004000.000000 | 100000000000000000000000000000000000000 | | |
| 20 | (after Exceptional and/or Extraordinary items) | 2010.76 | 886.14 | 8547.62 | |
| 5 | Total Comprehensive Income for the period | 24022-000000 | 400000017. | | |
| | [Comprising Profit / (Loss) for the period (after tax) | 100000000000000000000000000000000000000 | 00000000000 | | |
| -1 | and Other Comprehensive Income (after tax)] | 1982.35 | 881.56 | 8512.60 | |
| 6 | Paid up Equity Share Capital | 1062.23 | 1052.10 | 1061.60 | |
| 7 | Reserves (excluding Revaluation Reserve) | 106944.54 | 97048.35 | 104926.05 | |
| 8 | Securities Premium Account | 80884.59 | 80556.61 | 80861.08 | |
| 9 | Net worth | 114852.52 | 105078.44 | 112834.98 | |
| 10 | Paid up Debt Capital (Outstanding Debt | 272073.05 | 179076.93 | 264668.64 | |
| 11 | Outstanding Redeemable Preference Shares | NIL | NIL | NIL | |
| 12 | Debt Equity Ratio | 2.36 | 1.70 | 2.33 | |
| 13 | Earnings Per Share (of Rs. 10/- each) | | | | |
| 1000 | (for continuing and discontinued operations) - | | | | |
| | 1, Basic: | 18.94 | 8.68 | 81.46 | |
| 1000 | 2. Diluted: | 6.31 | 2.95 | 27.23 | |
| 14 | Capital Redemption Reserve | Not Applicable | Not Applicable | Not Applicable | |
| 15 | Debenture Redemption Reserve | Not Applicable | Not Applicable | Not Applicable | |
| 16 | Debt Service Coverage Ratio | Not Applicable | Not Applicable | Not Applicable | |
| 17 | Interest Service Coverage Ratio | Not Applicable | Not Applicable | Not Applicable | |

with the Stock Exchanges under Regulation 52 of the LODR Regulations. The full format of the quarterly/annual financial results are available on the websites of the Stock Exchange(s) and the listed entity. (https://www.bseindia.com and https://www.kogta.in/investorinformation/financial-performance/) (2) For the other line items referred in regulation 52 (4) of the LODR Regulations, pertinent disclosures have been made to the Stock Exchange(s) (BSE Ltd.) and can be accessed on the URL (https://www.bseindia.com). (3) The impact on net profit / loss, total comprehensive income or any other relevant financial item(s) due to change(s) in accounting policies shall be disclosed by means of a footnote.

For and on behalf of Board of Directors of **KOGTA FINANCIAL (INDIA) LIMITED** Arun Kogta (Managing Director & CEO)

Place: Jaipur

Choice

Date: 04/08/2023

Choice International Ltd. Equity | Commodity | Currency | Wealth Management

Investment Banking | Management Consulting CIN NO: L67190MH1993PLC071117

Registered Office: Sunil Patodia Tower, Plot No. 156-158, J.B. Nagar, Andheri (East), Mumbai-400 099 Tel No.: +91-22-6707 9999, Website: www.choiceindia.com Email ID: info@choiceindia.com/secretarial@choiceindia.com

30[™] ANNUAL GENERAL MEETING (AGM)

Notice is hereby given that 30th Annual General Meeting (AGM) of the Members of Choice International Limited will be held on Saturday, August 26, 2023 at 04.00 p.m. (IST) at Hare Krishna Land Auditorium, Sri Mukteshwar Devalaya Rd, Marg, Sainath Nagar, MHADA Colony, Juhu, Mumbai, Maharashtra 400049, to transact the business, as set forth in the Notice of the Meeting dated August 04, 2023.

In terms of Section 101 and 136 of the Companies Act, 2013 read together with the Rules, Regulation 36(1)(a) of LODR Regulations, the Copy of the Annual Report comprising of Financial Statements, Board's Report etc. and the Notice are being sent by electronic mode, to those members who have registered their email addresses with their respective depository participants or with the Registrar and Share Transfer Agents of the Company, unless any member has requested for a physical copy of the Annual Report, you may send your request to info@choiceindia.com/secretarial@choiceindia.com mentioning your Folio/ DP & Client ID . Those members, who desire to receive notice / financial statement / other documents through e-mail, are requested to communicate their e-mail ID and changes thereto, from time to time, to his / her Depository Participant (in case of Shares held in dematerialized form) / RTA in Form ISR 1 (in case of Shares held in physical form).

The Annual Report along with the Notice of AGM is available on the Company's Website www.choiceindia.com. The shareholders, who wish to receive physical copies of Annual Report, may e-mail their request to the Company at info@choiceindia.com/secretarial@choiceindia.com.

The Company will be providing its shareholders e-voting facility in compliance with the Act and Rule and Regulation 44 of the SEBI (Listing Obligations and Disclosure Requirements) Regulations, 2015. The Company has engaged CDSL as the authorized agency to provide e-voting facility. The details as required pursuant to the Act and Rules are as under:

- 1. The cut-off date to determine eligibility to cast votes by electronic voting is Saturday, August 19, 2023. The e-voting shall be open for Three (3) days. commencing at 9:00 a.m. (IST) on Wednesday, August 23, 2023 and ending at 5:00 p.m. (IST) on Friday, August 25, 2023 for all shareholders, whether holding shares in physical form or in dematerialized form. The evoting module shall be displayed by CDSL for voting thereafter. E-Voting shall not be allowed beyond the said date and time.
- The members who have not cast their votes by E-voting can exercise their voting rights at the AGM. The Company will make arrangement of Ballot Papers in this regards at the AGM Venue.
- A member may participate in the meeting even after exercising his right to vote through e-voting, but shall not be allowed to vote again at the meeting. A person, whose name is recorded in the register of the members or in the
- register of beneficial owners maintained by the depositories as on cut-off date only shall be entitled to avail the facility of E-voting as well as voting at the meeting through ballot papers. A person, who acquires shares and becomes shareholder of the Company after dispatch of the notice and holding shares as of the cut-off date can do e-voting by obtaining login-id and password by sending an e-mail to info@choiceindia.com/ secretarial@choiceindia.com/ by mentioning their Folio No. and Client ID. However, if such shareholder is already registered with CDSL for e-voting then existing user-id and password can be used for casting your vote.
- The Company has appointed M/s. R. M. Mimani & Associates LLP as the Scrutinizer to scrutinize the e-voting process in a fair and transparent manner.

For detailed instruction pertaining to e-voting, members may please refer to the section "Notes" in Notice of the Annual General Meeting. In case of queries or grievances pertaining to e-voting procedure, shareholders may write the e-voting user manual for Shareholder available at helpdesk.evoting@cdslindia.com or may contact;

| Particulars | Central Depository Services (India) Limited | Choice International Limited | | |
|-----------------------|--|--|--|--|
| Address | Central Depository Services (India) Limited Marathon Futurex, A-Wing, 25th floor, NM Joshi Marg, Lower Parel, Mumbai - 400 013 | Sunil Patodia Tower, Plot No. 156-158, J B Nagar Andheri (East), Mumbai – 400 099 | | |
| Name & Designation | Rakesh Dalvi Deputy Manager | Ms. Karishma Shah Company Secretary & Compliance officer | | |
| Tel | Toll Free No. 1800 22 55 33 | (022)6707 9999 | | |
| Email Id | helpdesk.evoting@cdslindia.com | info@choiceindia.com/ secretarial@choiceindia.com | | |

NOTICE IS FURTHER given pursuant to Regulation 44 of the SEBI (Listing Obligations and Disclosure Requirements) Regulations, 2015 and Section 91 of the Companies Act, 2013 (including Rules) that the Register of Members & Share Transfer Books will remain closed from Sunday, August 20, 2023 to Saturday, August 26, 2023 (both days inclusive) for the said AGM of the Company.

For Choice International Limited

Karishma Shah Date : August 05, 2023 (Company Secretary & Compliance officer)

PUBLIC NOTICE

Nippon Life India AIF Management Limited (NLIAIF), the Investment Manager of Nippon India Yield Maximiser AIF Scheme 2 (Scheme), a Category II – Alternative Investment Fund, invites expression of interest from potential investors for acquisition of units of the Scheme which are available for sale on an "as is, where is" basis. This invitation for bids is for a minimum of 25% of the units of the Scheme representing consolidated value of each unliquidated investment of the Scheme's investment portfolio.

Interested parties can obtain the Information memorandum in respect of the proposed sale and can submit the Expression of Interest (EOI) either from/at the address or via email given below.

Last date for receiving EOI from interested parties is 14 days from the date of this notice.

NLIAIF reserves the right to cancel this invitation and / or invite fresh applications with or without amendments to this invitation, without any liability/obligation for such invitation and without assigning any reason.

Nippon Life India AIF Management Limited 4th Floor, Tower A, Peninsula Business Park, Ganpat Rao Kadam Marg, Lower Parel, Mumbai - 400013 aif@nipponindiaim.com Place: Mumbai

Date: August 04, 2023

GVK POWER & INFRASTRUCTURE LIMITED CIN: L74999TG2005PLC059013

Regd. Office: Darshak Chambers, Plot No:32, Ground Floor, H.No.1-8-303/48/32, Street No:1, Penderghast Road, Sec-bad-500 003, Telangana, India Ph no.+91 40 2790 2663/64 Fax no.+91 40 2790 2663.

Email: cs.gvkpil@gvk.com, Website: www.gvk.com

NOTICE OF THE 29TH ANNUAL GENERAL MEETING TO BE HELD THROUGH VIDEO CONFERENCING (VC) / OTHER AUDITO VISUAL MEANS (OAVM), **BOOK CLOSURE AND E-VOTING INFORMATION**

Notice is hereby given that the 29th Annual General Meeting (AGM) of the company will be held on Wednesday, the 30th August, 2023 at 11.30 a.m. through Video Conferencing ("VC") / Other Audio Visual Means ("OAVM"), to transact the business as set out in the Notice of the AGM, in compliance with the General Circulars issued by the Ministry of Corporate Affairs (MCA) dated April 6, 2020, April 13, 2020, May 5, 2020 and January 13, 2021 along with SEBI Circular dated May 12, 2020, SEBI/HO/CFD/CMD2/CIR/P/2021/11 dated January 15, 2021, SEBI/HO/CFD/CMD2/ CIR/P/2022/62 dated May 13, 2022 and SEBI/HO/CFD/PoD-2/P/CIR/2023/4 dated January 5, 2023 (collectively referred to as Circulars) which allowed companies to hold AGM through VC / OAVM without the physical presence of the Members at a common venue, the Company has sent the Notice of AGM along with Annual Report for the year 2022-23 to all the members whose email IDs are registered with the company on Friday, 4th August, 2023 through electronic mode only to those members whose email addresses are registered with the Company / Depositories. These documents are also available on the website of the Company and Stock Exchanges.

Members can join and participate in the AGM through VC / OAVM only. The instructions for joining the AGM and the manner of participation in the remote electronic voting or casting vote through e-voting system during AGM by the shareholders holding shares in dematerialized from, physical form and by shareholders who have not registered their email addresses are provided in the Notice of the AGM. Members who participate through the VC / OAVM shall be counted for the purpose of reckoning the quorum under section 103 of the Companies Act, 2013. The Notice is available on the website of the Company viz., www.qvk.com and also on the website of stock exchange viz. www.nseindia.com and www.bseindia.com and also on the website of Company's Registrar & Share Transfer Agent of the Company, KFin Technologies Ltd ('KFintech') (service provider for VC/OAVM and remote e-voting facility) at https://evoting.kfintech.com

Remote e-voting Pursuant to section 108 of the Act, read with Rule 20 of the Companies (Management and

Administration) Rules 2014 and Regulation 44 of SEBI (Listing Obligations and Disclosure Requirements) Regulations, 2015 ("the Listing Regulations") and the Secretarial Standard on General meetings (SS-2) issued by the Institute of Company Secretaries of India, the Company is providing the members with the facility to cast their vote through remote e-voting in respect of the businesses to be transacted at the meeting as detailed in the Notice of AGM. The members may note the following in this regard. The Remote e-voting facility will be available during the following period:

Commencement of remote e-voting | Saturday, the 26th August, 2023 at 9.00 AM (IST) End of remote e-voting Tuesday, the 29th August, 2023 at 5.00 PM (IST)

Members are requested to cast their vote through the web-link https://evoting.kfintech.com.by using their User ID and Password during the above remote e-voting period. Members will not be able to avail remote e-voting facility beyond the end date and the time mentioned above as the remote e-voting module shall be disabled for voting by NSDL. The cut-off date for determining the eligibility to vote by remote e-voting or by e-voting system

at the AGM shall be 23rd August, 2023. Any person who acquires shares of the Company and become a members post-dispatch of the Notice of the AGM and holds shares as on the cut-off date ie. 23rd August, 2023, may obtain the login id and password by sending a request to evoting@kfintech.com or cs.gvkpil@gvk.com. However, if a person is already registered with NSDL for e-voting then the existing use ID and password can be used for casting their vote. The facility of remote e-voting facility shall also be made available during the meeting and

the Members attending the meeting, who have not already cast their vote by remote evoting shall be able to exercise their right during the meeting. Members who have cast their vote by remote e-voting prior to the Meeting may also attend the meeting electronically but shall not be entitled to vote again.

Book Closure: Notice is also given that pursuant to the provisions of section 91 of the Companies Act, 2013 read with rules framed thereunder and Regulation 42 of SEBI (Listing Obligations &

DIN: 05109722

Disclosure Requirements) Regulations, 2015, the Register of Members and Share Transfer books of the Company will remain closed from 28th August, 2023 to 30th August, 2023 (both days inclusive) for the purpose of AGM for the financial year 2022-23. All the Members are hereby informed that: The Company has appointed Mr. Narender Gandhari, Practicing Company Secretary,

(Membership No. FCS4898), Proprietor of M/s. Narender & Associates as Scrutinizer to scrutinize the e-voting process for AGM in fair and transparent manner . In case of queries related to e-voting, members may refer to the Frequently Asked

Questions (FAQs) for members and e-voting use manual for members available at the download section of https://evoting.kfintech.com or call on toll free no.1800-309-4001 or send a request at evoting@kfintech.com. Members may kindly note that the 29th AGM is being held through VC/OAVM and in

accordance with the MCA Circulars the physical attendance of Members has been dispensed with, hence the facility for appointment of proxies will not be available to the Members for attending the AGM. By order of the Board of Directors For GVK Power & Infrastructure Limited

Place: Hyderabad Date: 05-08-2023

Sd/- P V Rama Seshu Vice President & Company Secretary FCS-4545

Bombay Dyeing

THE BOMBAY DYEING AND MANUFACTURING COMPANY LTD.

Registered Office: Neville House, J. N. Heredia Marg, Ballard Estate, Mumbai - 400001 Contact Details: E-mail: grievance redressal cell@bombaydyeing.com; Phone: (91) (22) 61010515; Website: www.bombaydyeing.com

NOTICE OF THE 143RD ANNUAL GENERAL MEETING, E-VOTING INFORMATION AND BOOK CLOSURE

NOTICE is hereby given that the One Hundred and Forty Third (143rd) Annual General Meeting ("AGM") of the Members of The Bombay Dyeing and Manufacturing Company Limited ("The Company") will be held on Friday, 8th September, 2023 at 3:30 P.M. (IST) through Video Conferencing ("VC")/ Other Audio Video Means ("OAVM") to transact the business, as set out in the Notice of the 143rd AGM.

The Ministry of Corporate Affairs ("MCA") has vide its Circular No. 20/2020

dated 5th May, 2020 read with Circular No. 14/2020 dated 8th April, 2020, Circular No. 17/2020 dated 13th April, 2020, Circular No. 02/2021 dated 13th January, 2021, Circular No. 19/2021 dated 8th December, 2021, Circular No. 02/2022 dated 5th May, 2022 and Circular No. 10/2022 dated 28th December, 2022 (collectively referred to as "MCA Circulars") and the Securities and Exchange Board of India ("SEBI") vide its Circular No. SEBI/ HO/CFD/CMD1/CIR/P/2020/79 dated 12th May, 2020, Circular No. SEBI/HO/ CFD/CMD2/CIR/P/2021/11 dated 15th January, 2021, circular No. SEBI/HO/ CFD/CMD2/CIR/P/2022/62 dated 13th May, 2022 and Circular No. SEBI/HO/ CFD/PoD-2/P/CIR/2023/4 dated 5th January 2023 (collectively referred to as "SEBI Circulars") permitted the holding of AGM through VC or OAVM, without the physical presence of the Members at a common venue. Accordingly, in compliance with the provisions of the Companies Act, 2013 ('the Act'), SEBI (Listing Obligations and Disclosure Requirements) Regulations, 2015, ('Listing Regulations') read with the Circulars issued by MCA and SEBI, the 143rd AGM of the Company will be held through VC/OAVM. Further, electronic copies of the Annual Report for Financial Year 2022-

23 of the Company which comprises of Notice for calling the 143rd AGM, Directors' Report, Business Responsibility and Sustainability Report, Audited Standalone Financial Statements, Audited Consolidated Financial Statements and Auditor's Reports thereon, for the financial year ended 31st March, 2023 have been sent on Friday, 4th August, 2023 to all the Members whose e-mail addresses are registered with the Company/Depository Participants. It is also available on the Company's website at www.bombaydyeing.com, website of National Securities Depository Limited (NSDL) at www.evoting.nsdl.com, websites of BSE Limited at www.bseindia.com and National Stock Exchange of India Limited at www.nseindia.com.

Members holding shares either in physical form or in dematerialized form, as on the cut-off date, i.e. Friday, 1st September, 2023 may cast their vote electronically on the businesses as set out in the Notice of the AGM through electronic voting system of National Securities Depository Limited ("remote e-voting"). All the Members are hereby informed that:

The business, as set out in the Notice of the AGM, may be transacted through remote e-voting or e-voting system at the AGM;

- ii. The remote e-voting shall commence on Tuesday, 5th September, 2023 at 9:00 a.m. and end on Thursday, 7th September, 2023 at 5:00 p.m.;
- iii. The cut-off date for determining the eligibility to vote by remote e-voting or e-voting system at the AGM shall be Friday, 1st September, 2023;

iv. Any person, who acquires shares of the Company and becomes a Member

- of the Company after circulation of the Notice of AGM and holding shares as of cut-off date i.e. Friday, 1st September, 2023, may obtain the login ID and password by sending a request at evoting@nsdl.co.in. However, if a person is already registered with NDSL for e-voting then the existing user ID and password can be used for casting the vote;
- v. Members may note that: a) the remote e-voting module shall be disabled by NSDL after 5.00 p.m.
 - on Thursday, 7th September, 2023. Once the vote on a resolution is cast by the Member, the Member shall not be allowed to change it b) the facility for voting electronically will be made available during the
- c) the Members who have cast their vote by remote e-voting prior to the AGM, may also attend the AGM but shall not be entitled to cast their vote again, and
- d) a person whose name is recorded in the Register of Members or in the Register of Beneficial Owners maintained by the depositories as on the cut-off date only shall be entitled to avail the facility of remote e-voting or e-voting at the AGM. vi. In case of queries relating to remote e-voting/ e-voting, Members may
- refer to Frequently Asked Questions (FAQs) and e-voting user manual for shareholders available at the downloads section of www.evoting.nsdl. com or may contact on following numbers 022-4886 7000 and 022 -2499 7000 or send a request to evoting@nsdl.co.in. In case of any grievances/ queries relating to conduct of AGM through VC/ OAVM/ e-voting, please contact Ms. Pallavi Mhatre, Senior Manager, NSDL, 4th Floor, 'A' Wing, Trade World, Kamala Mills Compound, Senapati Bapat Marg, Lower Parel, Mumbai - 400 013, Email: evoting@nsdl.co.in/pallavid@nsdl.co.in or call on 022 - 4886 7000 and 022 - 2499 7000 or write to the Company at grievance_redressal_cell@bombaydyeing.com.
- The detailed procedure and instructions for remote e-voting and e-voting during the AGM are given in the Notice of the AGM.
- viii. Mr. P. N. Parikh (FCS-327, CP-1228), and failing him, Mr. Mitesh Dhabliwala (FCS-8331, CP-9511) and failing him Ms. Sarvari Shah (FCS-9697, CP-11717) of M/s. Parikh & Associates, Practicing Company Secretaries, have been appointed as the Scrutinizer for conducting e-voting process and e-voting during the AGM in a fair and transparent manner.
- The Register of Members and the Share Transfer Books of the Company will remain closed from Saturday, 2nd September, 2023 to Friday, 8th September, 2023 (both days inclusive) for the purpose of AGM.

The results shall be declared not later than forty eight hours from conclusion of the Meeting. The results declared along with the Scrutiniser's Report will be placed on the website of the Company at www.bombaydyeing. com immediately after the results are declared and will simultaneously be forwarded to BSE Limited and National Stock Exchange of India Limited, where the equity shares of the Company are listed and shall be displayed at the Registered Office of the Company.

For The Bombay Dyeing & Manufacturing Company Limited

Place: Mumbai Date: 4th August, 2023

Sanjive Arora **Company Secretary**

TCIEX-PRESS LEADER IN EXPRESS

TCI EXPRESS LIMITED CIN: L62200TG2008PLC061781 Regd. Office: Flat Nos. 306 & 307, 1-8-271 to 273, Ashoka Bhoopal Chambers,

S.P. Road, Secunderabad - 500 003 (TG) Corp. Office: TCI House, 69, Institutional Area, Sector-32, Gurugram-122 001, Haryana Tel.: + 91 124 2384090-94, E-mail: secretarial@tciexpress.in, Website: www.tciexpress.in

STATEMENT OF UNAUDITED FINANCIAL RESULTS FOR THE QUARTER ENDED JUNE 30, 2023. Standalone Quarter Ended Year Ended Quarter Ended Year Ended Sr.No Particulars 31st March 31st March 30th June 30th June 30th June 2023 2022 2023 2023 Unaudited Unaudited Audited Unaudited Audited Total Income from operations (net) 306.35 292.37 1248.18 1248.18 Net Profit / (Loss) for the period (before Tax, Exceptional items 42.87 41.10 184.53 42.87 184.53 and/or Extraordinary items) Net Profit / (Loss) for the period before Tax (after Exceptional items 42.87 184.53 42.87 184.53 41.10 and/or Extraordinary items) Net Profit / (Loss) for the period after Tax (after Exceptional items 32.33 139.28 31.01 139.28 32.33 and/or Extraordinary items) Total Comprehensive Income for the period (Comprising Profit/(Loss) 137.84 32.60 31.01 137.84 32.60 for the period (after tax) and other comprehensive income (after tax)} Paid up Equity Share Capital (Face Value Rs. 2) 7.66 7.70 7.66 7.66 7.66 6 Other Equity 588.71 588.71 8 Earning per share -EPS (not annualized)-In Rs. 8.41 8.05 36.24 8.41 36.24 Basic Earning Per Share Diluted Earning Per Share 8.40 8.03 36.20 8.40 36.20

Notes:-

- 1. The above is an extract of the detailed format of Quarter ended Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the Quarter ended Financial Results are available on the Stock Exchange websites. (www.bseindia.com and www.nseindia.com) and on the Company's website (www.tciexpress.in)
- 2. The financial results of the Company for the Quarter ended June 30, 2023 were reveiwed by the Audit Committee and were thereafter approved by the Board of Directors of the Company at their respective meetings held on August 4, 2023. The Statutory Auditors of the Company have carried out the limited review of the same.
- 3. The wholly owned subsidiary company was incorporated on February 14, 2023. Therefore, the figures for the guarter ended June 30, 2022 do not arise in the consolidated financials.

Place: Gurugram Date: August 04, 2023

Chander Agarwal Managing Director

For TCI Express Limited

financialexp.epap.in

ದಿನಾಂಕ: 04.08.2023 ಸ್ಥಳ : ಬೆಂಗಳೂರು

ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಆಡಳಿತ ಕಛೇರಿ : ನ0.5, 9ನೇ ಅಡ್ಡರಸ್ತೆ, ಎನ್.ಆರ್.ಕಾಲೋನಿ, ಬೆ0ಗಳೂರು-560 019. ಕಛೇರಿ ದೂರವಾಣಿ : 22958156 , 22958157

(ನಿಯಮ 8(1)) ಸ್ಥಿರಸ್ವತ್ತುಗಳ ಸ್ವಾಧೀನತೆ ಬಗ್ಗೆ ಪ್ರಕಟಣೆ (ಸ್ಥಿರಾಸ್ತಿ)

(ನಿರುಮ ಕ(1)) ಸ್ಥಿರ-ವ್ಯಕ್ತಿಗಳ ಸಿಲ್ಲಿಲ್ಲೀನಿತ ಬಗ್ಗೆ ಪ್ರಕಟಕಾ (ವ್ಯರಕ್ಕಿನ) ಕೆಳಸಹಿದಾರರು ಶ್ರೀ ತ್ಯಾಗರಾಜ ಕೋ – ಆಪರೇಟವ್ ಬ್ಯಾಂಕ್ ಲಿಮಟೆಡ್ ನ ಅಧಿಕಾರ ಹೊಂದಿದ ಅಧ್ಯತ ಅಧಿಕಾರಿಯಾಗಿದ್ದು ಸೆಕ್ಕುರಿಟ್ಟಿಸೇಶನ್ ಮತ್ತು ರಿಕನ್ಸಕ್ಷನ್ ಆಫ್ ಪೈನಾನ್ಸಿಯರ್ ಅಸೆಟ್ಸ್ ಮತ್ತು ಎನ್.ಮೇರ್ಸ್ ಮೆಂಟ್ ನಿರುಟಿ ಇಡಿಟರೆಸ್ಟ್ (ಸಿಕೆಂಡ್) ಆರ್ಡಿನೆನ್ಸ್ 2002 ಸೆಕ್ಕುರಿಟಿ ಇಡಿಟರೆಸ್ಟ್ (ಎನ್ ಪೋರ್ಸ್ ಮೆಂಟ್) ನಿಯಮಗಳ ನಿಯಮ 3 ನ್ನು ಓದಿಕೊಂಡಂತೆ ಪ್ರಕರಣ 13 (2) ರಸ್ತಯ ದತ್ತಕವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕೆಂಡ ಸಾಲಗಾರರುಗಳ ಕಾನೂನು ಬದ್ದ ಉತ್ತರಾದಿಕಾರಿಗಳವರಿಗೆ ಸಾಲವನ್ನು ಮರುಪಾವತಿಸಲು ತಗಾದೆ ಸೂಚನೆಯನ್ನು ನೀಡಲಾಗಿತ್ತು ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳೂಳಿಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಲಿಲ್ಲವಾದ್ಯರಿಂದ ಸಾಲಗಾರರುಗಳಿಗೆ ಮತ್ತು ಸಮಸ್ಯ ಸಾರಕಿಂದರೆಗೆ ಈ ಮೂಲಕ ತಿಳಿಯಪಡೆಸುವುದೇನೆಂದರೆ ಸದರಿ ನಿಯಮವೆ ನಿಮಮೆ ನಿಮಮೆ ನಿನ್ನು ಹಿನಗೆರಿಸುವುದೇನೆಂದರೆ ಸದರಿ ನಿರುಮವೆ ನಿಯಮ 9 ನೈ ಓದಿಕೊಂಡಿರುತ್ತಾರೆ. ನಿರ್ದಷ್ಟವಾಗಿ ಸಾಲಗಾರರುಗಳಿಗೆ ಕಾನೂನು ಬದ್ದ ಉತ್ತರಾಧಿಕಾರಿಗಳಿಗೆ ಮತ್ತು ಸಮಸ್ಯ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ ಯಾರೂ ಸದರಿ ಸ್ಥತ್ತುಗಳ ಬಗ್ಗೆ ವ್ಯವಪರಿಸಿಸಾರರು ಮತ್ತು ಸದರಿ ಸ್ಥತ್ತಿನ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಆದರೆ ಶ್ರೀ ತ್ಯಾಗರಾಜ ಕೋ – ಆಪರೇಟಿವ್ ಬ್ಯಾಂಕಿನ ಬಾಕಿ ಇರುವ ಮೊತ್ತ ಮತ್ತು ಇದರ ಮೇಲಿನ ಬಡ್ಡ ಬಾಕಿ ಚುಕ್ತಾಮಾಡುವುದಕ್ಕೆ ಒಳಪಟ್ಟಿರುತ್ತದೆ.

| _{क) ह} | ಸಾಲಗಾರರ ಹೆಸರು | ಸ್ಥಿರಾಸ್ಥಿಗಳ ವಿವರ ಹಾಗೂ ಅಳತೆ | ಬಾಕಿ ಇರುವ ಸಾಲದ ಮೊತ್ತ | ಸ್ವಾಧೀನ ತೆಗೆದುಕೊಂಡ ದಿನಾಂಕ |
|-----------------|---|--|---|---------------------------------|
| | | ಮುಖ್ಯ ಶಾಖೆ | | |
| 1. | (1) ಶ್ರೀಮತಿ. ರಂಗಮ್ಮ ಕೋಂ ಶ್ರೀ. ಉಗ್ರಪ್ಪಟಿ.ವಿ. (2) ಶ್ರೀ.ಯೋಗೇಶ್.ವಿ. ಬನ್ ಶ್ರೀ. ಉಗ್ರಪ್ಪ, ಟಿ.ವಿ. | ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಸ್ಥಿರಾಸ್ತಿಯ ನಿವೇಶನ ನಂ. 424, ಪಿಐಡಿ ನಂ. 19-8-424, 5ನೇ ಮೈನ್, ವೆಸ್ಟ್ ಆಫ್ ಕಾರ್ಡ್ ರಸ್ತೆ, 3ನೇ ಹಂತ, 2ನೇ ಬ್ಲಾಕ್, 8ನೇ ಫೇಸ್, ಭೋವಿ ಕಾಲೋನಿ ಸ್ಥರ, ಬಸವೇಶ್ವರನಗರ, ಬೆಂಗಳೂರು-560079, ವಿಸ್ತೀರ್ಣ ಚೂರ್ವದಿಂದ ಪಶ್ಚಿಮಕ್ಕೆ. 6.10 ಮೀಟರ್ಗಳು, ಉತ್ತರದಿಂದ ದಕ್ಷಿಣಕ್ಕೆ. 9.15 ಮೀಟರ್ಗಳು, ಒಟ್ಟು ವಿಸ್ತೀರ್ಣ 55.81 ಚದರ ಮೀಟರ್ಗಳು. ಚಕ್ಕುಬಂದಿ : ಪೂರ್ವಕ್ಕೆ: ನಿವೇಶನ ನಂ. 423, ಪಶ್ಚಿಮಕ್ಕೆ: ನಿವೇಶನ ನಂ. 425, ಉತ್ತರಕ್ಕೆ ರಸ್ತೆ, ದಕ್ಷಿಣಕ್ಕೆ: ನಿವೇಶನ ನಂ. 389. | ರೂ.24,27,916/– ದಿನಾಂಕ: 17.07.2023 ರಂತೆ | 01.08.2023 |
| 2. | (1) ಶ್ರೀ. ಸುರೇಶ್. ಪಿ. ಬಿನ್ ಶ್ರೀ.ಮರುಷೋತ್ತಮ್ ಮತ್ತು (2) ಶ್ರೀಮತಿ. ಅಂಜಲಿ.ಪಿ. ಕೋಂ ಶ್ರೀ.ಸುರೇಶ್.ಪಿ. | ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಸ್ಥಿರಾಸ್ತಿಯ ನಿವೇಶನ ನಂ. 23, ಖಾತಾ ನಂ. 554/555, ಚೆಲುವಯ್ಯ ರಸ್ತೆ, ವಿಜಿನಾಮರ, ರಾಮಮೂರ್ತಿ ನಗರ, ಕೆ.ಆರ್.ಮರಂ ಹೋಬಳಿ, ಪ್ರಸ್ತುತು ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಸ್ತಿಯ ವಿವರ ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ: 40 ಅಡಿ, ಉತ್ತರದಿಂದ ದಕ್ಷಿಣಕ್ಕೆ: 29+35.5/2 ಅಡಿ, ಚಕ್ಕುಬಂದಿ : ಪೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ: ಖಾಸಗಿ ಆಸ್ತಿ, ಉತ್ತರಕ್ಕೆ: ಆಸ್ತಿ ನಂ. 24, ದಕ್ಷಿಣಕ್ಕೆ: ಖಾಸಗಿ ಆಸ್ತಿ, | ರೂ.25,10,055/– ದಿನಾಂಕ: 17.07.2023 ರಂತೆ | 01.08.2023 |

| | ಆರ್ಥಿಕ ಆಸ್ತಿಯ ಭದ್ರತೆ ಮತ್ತು ಪುನನಿರ್ಮಾಣ ಮತ್ತು ಬಡ್ಡಿಯ ಹಿತಾಸಕ್ತಿ ರಕ್ಷಣಾಕ್ರಮದ ಆಧಿನಿಯಮ 2002 ಸೆಕ್ಷನ್ 13 (2) ಕಾಲಂನ ಪ್ರಕಾರ ಜಾರಿ ಮಾಡುವದಕ್ಕಾಗಿ ಕೊಟ್ಟಸೂಚನೆ (ಅಧಿನಿಯಮ) | | | | | |
|----------|---|--|---------------------------|---|--|--|
| ಅ ನಂ. | ಸಾಲಗಾರರ ಹೆಸರು (ಎ) | ಅಡವು ಇಟ್ಟ ಆಸ್ತಿಯ ವಿವರ (ಬಿ) | ಎನ್ಪಿಎಯ ತಾರೀಖು (ಸಿ) | ಬಾಕಿ ಉಳಿದ ಕೊಡಬೇಕಾದಹಣ (ಡಿ) | | |
| 1. | ಸಾಲ ಖಾತೆ ನಂ. HLAPBGM00297203 1. ಎನ್ ಎಂ ಚಂದ್ರೇಗೌಡ 2. ಪಂಕಜ ಪಿ | ಸೈಟ್ ನಂ. 45, ಖಾತಾ ನಂ. 70, ಮೌಲ್ಯಮಾಪನ ಸಂಖ್ಯೆ. 70/1, 3ನೇ ಕ್ರಾಸ್, ಸಂಜೀವ್ ನಗರ, ಹೆಗ್ಗನಹಳ್ಳಿಗ್ರಾಮ, ಯಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು – 560091, ಕರ್ನಾಟಕ | 05.07.2023 | 19.07.2023 ರಂದಿನಂತೆ ರೂ. 15,89,903.47/- (ರೂಪಾಯಿ ಹದಿನೈದು ಲಕ್ಷ ಎಂಬತ್ತ ಒಂಬತ್ತು ಸಾವಿರದ ಒಂಬೈನೂರ ಮೂರು ಮತ್ತು ಪೈಸೆ ನಲವತ್ತ ಏಳು ಮಾತ್ರ) | | |

ಈ ಮೇಲೆಹೆಸರಿಸಲಾದಸಾಲಗಾರರುಆರ್ಥಿಕಶಿಸ್ತು ಮತ್ತು ಸಾಲದ ಖಾತೆಯಜವಾಬ್ದಾರಿಯಹೊಣೆಯನ್ನು ಸರಿಯಾಗಿ ಪಾಲಿಸದೇಇದ್ದುದರಿಂದಕಂಪನಿಯು ತಮ್ಮ ಲೆಕ್ಕಾಶಾಸ್ತ್ರಪುಸ್ತಕಗಳಆಧಾರದಿಂದ ಈ ಸಾಲ ಪಡೆದವರ ಈಗ ಕೊಡಬೇಕಾದಮೊತ್ತವನ್ನು ಕಾಲಮ್ ಡಿ ಸಾಮಾನ್ಯ ಉದ್ಯೋಗ ನಿರ್ವಹಣೆಯ ಪ್ರಕಾರ, ಕೊಡದೇವಿಫಲರಾಗಿದ್ದಾರೆಎಂದುತೋರಿಸಿಕೊಟ್ಟಿದೆ.

ಪ್ರತಿಯೊಬ್ಬ ಸಾಲ ಪಡೆದವ (ರು) ಮರಳಿ ಸಾಲ ತೀರಿಸುವಬಗ್ಗೆ ದೀರ್ಘಕಾಲದ ತೀವ್ರಉಪೇಕ್ಷೆಕೋರಿಸಿದುದರಿಂದ ಅವರ ಸಾಲದ ಖಾತೆಯನ್ನು ಕಂಪನಿಯವರು ನಿರ್ದಿಷ್ಟಪಡಿಸಲಾದ ನಿಯಮಗಳಂತೆ ಅನುತ್ಪಾದಕ ಆಸ್ತಿ (ಕಾಲಮ್ ಸಿಯಲ್ಲಿನ ತಾರೀಖಿನಂದು) ಎಂದುವರ್ಗೀಕರಿಸಿದ್ದಾರೆ. ತತ್ವರಿಣಾಮವಾಗಿ ಆ್ಯಕ್ಟ್ ನಸೆಕ್ಷನ್ 13 (2) ಆಧಿನಿಯಮದಂತೆ ಪ್ರತಿಯೊಬ್ಬಸಾಲಗಾರನಿಗೆ (ರಿಗೆ) ಸೂಚನೆಗಳನ್ನು ಕೂಡಾ ನೀಡಲಾಗಿದೆ.

ಈ ಮೇಲಿನದ್ದರ ಕಾರಣ ಈ ಮೇಲೆಹೆಸರಿಸಲಾದ ಪ್ರತೀಯೊಬ್ಬ ಸಾಲಗಾರನಿಗೆ (ರಿಗ)ಕಂಪೆನಿಯು ಈ ಮೇಲೆಕಾಲಮ್ ಡಿಯಲ್ಲಿ ದರ್ಶಿಸಲಾದ ಬಾಕಿ ಮೊತ್ತವನ್ನು ಈ ತನಕದಬಡ್ಡಿ ,ವೆಚ್ಚಗಳುಮತ್ತು ಚಾರ್ಜಸ್ನೊಂದಿಗೆ ಈ ಸೂಚನೆ ಪ್ರಕಟವಾದ 60 ದಿನಗಳಲ್ಲಿ ಪಾವತಿಸುವಮೂಲಕಕಂಪೆನಿಯ ಮೇಲಿನ ಅವನ/ಅವಳ ಸಂಪೂರ್ಣ ಬಾಧ್ಯತೆಯನ್ನು ಪೂರ್ಣಗೊಳಿಸಬೇಕೆಂದು ಈ ಮೂಲಕಕೇಳಿಕೊಳ್ಳುತ್ತಿದ್ದು, ಇದಕ್ಕೆ ತಪ್ಪಿದಲ್ಲಿ, ಕಂಪನಿಯು ಈ ಮೇಲೆಕಾಲಮ್ ಬಿಯಲ್ಲಿ, ನಮೂದಿಸಲಾದಅಡವುಇಟ್ಟಆಸ್ತಿಯನ್ನು, ಸ್ವಾಧೀನ ಪಡಿಸಿಕೊಳ್ಳಲುಅರ್ಹವಾಗಿದೆಮತ್ತು ಕಂಪೆನಿ ಕಾನೂನಿನಲ್ಲಿ ಉಪಲಬ್ದವಿರುವಇತರಕ್ರಮಗಳನ್ನು

ಎಸ್ಐಆರ್ಎಫ್ಐಇಎಸ್ಐ (SARFAESI) ಆ್ಯಕ್ಟ್ಗನ ಸೆಕ್ಷನ್ 13ರ ಸೆಕ್ಷನ್ (8)ರ ನಿಬಂಧನೆಗಳ ವಿಶಿಷ್ಟ ಭಾಷೆಯಲ್ಲಿರುವ ಮುಂದಿನ ವಿಷಯವನ್ನು ದಯವಿಟ್ಟು ಗಮನಿಸಿರಿ: ''ಒಬ್ಬ ಸಾಲಗಾರನು ಅಡವಿನ ಆಧಾರದ ಮೇಲೆ ತನಗೆ ಸಾಲ ಕೊಟ್ಟೆರುವವನಿಗೆ, ಆತ ಸಾರ್ವಜನಿಕ ಹರಾಜೆನ ಮೂಲಕ, ಸಾರ್ವಜನಿಕರಿಂದ ಕೊಟೇತನ್ಗಳನ್ನು, ಟೆಂಡರನ್ನು ಆಹ್ವಾನಿಸುವ ಮೂಲಕ ಅಥವಾ ಖಾಸಗಿ ಕರಾರಿನ ಮೂಲಕ ಅಡವಿಟ್ಟಿರುವ ಆಸ್ತಿಯನ್ನು(ಗಳನ್ನು) ಮಾರಾಟ ಮಾಡಲು ನೋಟೀಸನ್ನು ಪ್ರಕಟಿಸುವ ತಾರೀಖಿನ ತನಕ ಮಾತ್ರ, ಆತನ ಎಲ್ಲಾ ವ್ಯವಹಾರದ ವೆಚ್ಚಗಳು, ಚಾರ್ಜುಗಳು ಮತ್ತು ಖರ್ಚುಗಳೊಂದಿಗೆ ತನ್ನಿಂದ ಬಾಕಿ ಇರುವ ಹಣದ ಸಂಪೂರ್ಣ ಮೊತ್ತವನ್ನು ಸಲ್ಲಿಸಬಹುದು. ಜೊತೆಯಲ್ಲೇ ಇದನ್ನೂ ಗಮನಿಸಬಹುದು: ಸಾಲಗಾರನು ಮೇಲೆ ಹೇ**ಳಿ**ರುವ ಕಾಯಿದೆಬದ್ದವಾಗಿ ಆದೇಶಿಸಿರುವ ಸಮಯದ ಚೌಕಟ್ಟೆಗೊಳಗೆ ತಾನು ಅಡವಿಟ್ಟಿರುವ ಆಸ್ತಿಯನ್ನು ಬಿಡಿಸಿಕೊಳ್ಳದೆ ಹೋದರೆ, ಸಾಲಗಾರನು ಆ ಆಸ್ತಿಯನ್ನು ಬಿಡಿಸಿಕೊಳುವ ಹಕ್ಕಿಗೆ ಅರ್ಹನಿಲದಿರಬಹುದು"

ಎಸ್ಎಆರ್ಎಫ್ಎಇಎಸ್ಐ ಕಾಯ್ದೆಯ ಸೆಕ್ಷನ್ 13ರ ಉಪ-ಸೆಕ್ಷನ್ (13)ರ ನಿಬಂಧನೆ ಪ್ರಕಾರ ಒಂದೋ ಮಾರಾಟ, ಲೀಸ್ ಅಥವಾ ಅನ್ಯಥಾ (ಅವನ ವ್ಯಾಪಾರದ ಸಾಮಾನ್ಯ ವಿಧಾನದ ಹೊರತಾಗಿ)ವಿಧಾನದಿಂದ ಸೂಚನೆಯಲ್ಲಿ ಉಲ್ಲೇಖಿಸಲಾದ ಯಾವುದೇ ಸೆಕ್ಯೂರ್ಡ್ ಆಸ್ತಿಯನ್ನು ಸೆಕ್ಯೂರ್ಡ್ ಕ್ರೆಡಿಟರರ ಲಿಖಿತ ಪೂರ್ವ ಸಮ್ಮತಿ ಇಲ್ಲದೆ ನೀವು ವರ್ಗಾಯಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ಸ್ಥಳ : ಬೆಂಗಳೂರು

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಗಾಗಿ ಅಧಿಕೃತ ಅಧಿಕಾರಿ

ಸಹಿ/- ಅಧಿಕೃತ ಅಧಿಕಾರಿ ಶ್ರೀ ತ್ಯಾಗರಾಜ ಕೋ-ಆಪ್ರೇಟಿವ್ ಬ್ಯಾಂಕ್ ಲಿಮಿಟಿಡ್

ಸಿ.ಮಿಸ್.ನಂ. 425/2022 **೨ರ್ಜಿದಾರರು**: ಶ್ರೀ ವರದ @ ಚಿಟ್ಟಿ ವಾಸ: ಕಮಲಪುರ ಗ್ರಾಮ ಅತಿಗುವೆ ಅಂಚೆ. ಮರಳವಾಡಿ ಹೋಬಳಿ ಅತಿಗುವೆ ಅಂಚೆ. ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ ಮತ್ತು ಇತರರು

ವಿರುದ್ಧ ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣ ತಾಲ್ಲೂಕು, ರಾಮನಗರ ಜಿಲ್ಲೆ.

ಮೇಲ್ವಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, 1 ರಿಂದ 4ನೇ ಅರ್ಜಿದಾರರ ಅತೆಯಾದ, 5 ರಿಂದ 8ನೇ ಅರ್ಜಿದಾರರ ಅಜಿಯವರಾದ ್ರೀಮತಿ ಗೌರಮ್ಮ ಬಿನ್ ಲೇಟ್ ನಿಂಗೇಗೌಡ ರವರು ದಿನಾಂಕ 04-02-2013 ರಂದು ಕನಕಪುರ ತಾಲೂಕು. ಮರಳವಾಡಿ ಹೋಬಳಿ, ಅತ್ತಿಗುಪ್ಪೆ ಅಂಚೆ, ಕಮಲಪುರ ಗ್ರಾಮದಲ್ಲಿ ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲಿಸಿದ್ದು, ಇವರ ಮರಣ ದಿನಾಂಕದ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರ, 16–09–2023 ರ ಬೆಳಿಗ್ಗೆ ಸರಿಯಾಗಿ II=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ

ದಿನಾಂಕ 01/08/2023 ರಂದು ನನ್ನ ಸ್ವಹಸ್ತಾಕ್ಷರ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು, ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಶ್ರೇಣಿ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ, ಕನಕಮರ ಟೌನ್ **೨ರ್ಜಿದಾರರ ಪರ ವಕೀಲರ** ಹೆಚ್.ಎಂ.ಹರೀಶ್ ಕುಮಾರ ವಕೀಲರು, ಕನಕಮರ ಟೌನ್ ಸ್ಥಳ : ಕನಕಮರ ದಿನಾಂಕ: 01/08/2023

ಸಿ.ಮಿಸ್.ನಂ. 424/2022

<mark>ಅರ್ಜಿದಾರರು:</mark> ಶ್ರೀ ವರದ @ ಚಿಟ್ಟಿ ವಾಸ: ಕಮಲಪುರ ಗ್ರಾಮ ಅತ್ತಿಗುಪ್ಪೆ ಅಂಚೆ, ಮರಳವಾಡಿ ಹೋಬಳಿ ಅತ್ತಿಗುಪ್ಪೆ ್ರಂಚೆ, ಕನೆಕಮರ ತಾಲ್ಡೂಕು, ರಾಮನಗರ ಜಿಲ್ಲೆ ಮತ್ತು

ವಿರುದ್ಧ ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ೨ ಅಧಿಕಾರಿಗಳು, ತಹಸೀಲ್ದಾರ್ ಕನಕೆಮರ 2. ಗ್ರಾಮ ಲಕಾದಿಕಾರಿಗಳು, ಮರಳವಾಡಿ ಹೋಬಳಿ, ಕನಕಪುರ

ಮೇಲ್ಕಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ. 1 & 2ನೇ ಅರ್ಜಿದಾರರ ತಂದೆಯಾದ, ಶ್ರೀ ಅಂಕೇಗೌಡ@ಕುಂಟಾಂಕೆಗೌಡ ಬಿನ್ ಲೇಟ್ ನಿಂಗೇಗೌಡ ರವರು ದಿನಾಂಕ 01-04-1964 ರಂದು ಕನಕಪುರ ತಾಲ್ಲೂಕು, ಮರಳವಾಡಿ ಹೋಬಳಿ, ಅತ್ತಿಗುಪ್ಪೆ ಅಂಚೆ. ಕಮಲಪುರ ಗಾಮದಲಿ ಮರಣ ಹೊಂದಿದು. ಇವರ ಹುರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ-ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, 16–09–2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪದಲ್ಲಿ ಯಾರದ್ನೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಸರ್ಥ ಗೊಳಿಸಲಾಗುವುದು.

ದಿನಾಂಕ 01/08/2023 ರಂದು ನನ್ನ ಸ್ವಹಸ್ತಾಕ್ಷರ ಮತ್ತ ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸೆದಾರರು,

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಶ್ರೇಣಿ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ, ಕನಕಮರ ಟೌನ್ ಹೆಚ್.ಎಂ.ಹರೀಶ್ ಕುಮಾರ್ ವಕೀಲರು, ಕನಕಮರ ಟೌನ ಸ್ಥಳ : ಕನಕಪುರ ದಿನಾಂಕ: 01/08/2023

ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ 📗 ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ 📗 ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಸಿ.ಮಿಸ್.ನಂ. 423/2022 **ಅರ್ಜಿದಾರರು:** ಶ್ರೀ ವರದೇಗೌಡ ವಾಸ: ಕಮಲಪುರ ಗ್ರಾಮ

ಅತಿಗುವೆ ಅಂಚೆ. ಮರಳವಾಡಿ ಹೋಬಳಿ ಅತಿಗುವೆ ಅಂಚೆ. ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ ಮತ್ತು ಇತರರು ವಿರುದ ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ಲಕ್ಕಾಧಿಕಾರಿಗಳು, ಮರಳವಾಡಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಮೇಲಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, 1 & 2ನೇ ಅರ್ಜಿದಾರರ ತಂದೆಯಾದ, 3 ರಿಂದ 6 ತಾತನವರಾದ ಶೀ ನಿಂಗೇಗೌಡ@ ತಂದುಯಾದ, ೨ ರಂದ ಕ ತಾತನವರಾದ ಶ್ರೇ ನಂಗಗಗಡಡ್ಡ ತಂಟ್ರಪ್ಪ ಬಿನ್ ಲೇಟ್ ನಿಂಗೇಗೌಡ ರವರು ದಿನಾಂಕ 01-09–1972 ರಂದು ಕನಕಪುರ ತಾಲ್ಲೂಕು, ಮರಳವಾಡಿ ಹೋಬಳಿ, ಅತ್ತಿಗುಪ್ಪೆ ಅಂಚೆ, ಕಮಲಮರ ಗ್ರಾಮದಳ್ಳ ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲಿ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂ– ದರೆ, 16–09–2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ

ಗೊಳಿಸಲಾಗುವುದು. ದಿನಾಂಕ 01/08/2023 ರಂದು ನನ್ನ ಸ್ವಹಸ್ತಾಕ್ಷರ ಮತ ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿಗ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು, ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಶ್ರೇಣಿ) ಮತ್ತು ಜೆ.ಎಂ.ಎಪ್.ಸಿ ನ್ಯಾಯಾಲಯ, ಕನಕಪುರ ಟೌನ ------ಅರ್ಜಿದಾರರ ಪರ ವಕೀಲರು ಹೆಚ್.ಎಂ.ಹರೀಶ್ ಕುಮಾರ ವಕೀಲರು, ಕನಕಮರ ಟೌನ್ ಸ್ಥಳ : ಕನಕಪುರ ದಿನಾಂಕ: 01/08/2023

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು

ಅರ್ಜಿದಾರರು: ಶ್ರೀಮತಿ ನೇತ್ರಾವತಿ ಬಿನ್ ಲೇಟ್ ಕೆ.ಎನ್. ಕೃಷ್ಣಮೂರ್ತಿ ವಯಸ್ಸು 29 ವರ್ಷ ವಾಸ: 2ನೇ ಕ್ರಾಸ್, ವಿವೇಕಾನಂದ ನಗರ, ಪೈಪ್ ಲೈನ್ ರಸ್ತೆ, ಕನಕಮರ ಟೌನ್, ರಾಮನಗರ ಜಿಲ್ಲೆ.

ಸಿ.ಮಿಸ್.ನಂ. 33/2023

ವಿರುದ್ಧ ಪ್ರತಿ ಅರ್ಜಿದಾರರು: ನಗರಸಭೆ ಜನನ ಮತ್ತು ಮರಣ ್ರ ನೊಂದಣಿದಾರರು ಕನಕಮರ ಟೌನ್ ಪತ್ರಿಕಾ ಪ್ರಕಟಣೆ ಮೂಲಕ ತಿಳುವಳಿಕೆ

ಮೇಲ್ಬಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರ ತಾಯಿ

2ನೇ ಅರ್ಜಿದಾರರ ಸಹೋದರಿಯಾದ ಮಹಾಲಕ್ಷ್ಮೀ.ಕೆ.ಬಿ ಕೋಂ ಲೇಟ್ ಕೆ.ಎನ್.ಕೃಷ್ಣಮೂರ್ತಿ ರವರು, ರಾಮನಗರ ಜಿಲ್ಲೆ, ಕನಕಮರ ಟೌನ್, ಪೈಪ್ ಲೈನ್ ರಸ್ತೆ, ವಿನಾಯಕ ನಗರದಲ್ಲಿರುವ ಅರ್ಜಿದಾರರ ಮನೆಯಲ್ಲಿ ದಿನಾಂಕ: 28– 05-2007 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ, ಇವರ ಮರಣ ದಿನಾಂಕದ ಬಗ್ಗೆ ಬೇರೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥ– 'ವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂ– ದರೆ, 31–10–2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯಥ– ೯ ಗೊಳಿಸಲಾಗುವುದು.

ದಿನಾಂಕ: 01–08–2023 ರಂದು ನನ್ನ ಸ್ವಹಸ್ತಾಕ್ಷರ ಮತ್ತು ನ್ಯಾಯಾಲಯದ ಮೊಹರಿನಿಂದ ನೀಡಲಾಗಿರ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ಥೆದಾರರು,

ಪ್ರಧಾನ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು ರಾಮಚಂದ್ರ ವಕೀಲರು

ದಿಸಾಂಕ: 01–08–2023

ಕನಕಮರ ಟೌನ್

ಮಾನ್ಯ ಗೌರವಾನ್ತಿತ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಶ್ರೇಣಿ ವಿಭಾಗ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ , ಕನಕಮರ

ಸಿ.ಮಿಸ್.ನಂ. 427/2022 **ಅರ್ಜಿದಾರರು**: ಶೀ ವರದ @ ಚಿಟ್ಟಿ ವಾಸ: ಕಮಲಪುರ ಗಾಮ ಅತ್ತಿಗುಪ್ಪೆ ಅಂಚೆ, ಮರಳವಾಡಿ ಹೋಬಳಿ ಅತ್ತಿಗುಪ್ಪೆ ಅಂಚೆ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ ಮತ್ತು ಇತರರು

ವಿರುದ್ಧ ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ತಧಿಕಾರಿಗಳು, ತಹಸೀಲ್ದಾರ್ ಕನಕೆಮರ 2. ಗ್ರಾಮ ಲಕ್ಕಾಧಿಕಾರಿಗಳು, ಮರಳವಾಡಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಪ್ರಕಟಣೆ ಮೇಲ್ಕಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, 1 ರಿಂದ 4ನೇ ಅರ್ಜಿದಾರರ ಆಜ್ಞಿಯಾದ, 5 ರಿಂದ 8ನೇ ಅರ್ಜಿದಾರರ ಮುತ್ತಜ್ಞಿರವರಾದ ಶ್ರೀಮತಿ ಕೆಂಪಮ್ಮ @ ಮಾರಕ್ಕ ಬಿನ್ ಲೇಟ್ ನಿಂಗೇಗೌಡ ರವರು ದಿನಾಂಕ 21-06-1972 ರಂದು ಕನಕಪರ ತಾಲ್ಲೂಕು, ಮರಳವಾಡಿ ಹೋಬಳಿ, ಅತ್ತಿಗುಪ್ಪೆ ಅಂಚೆ, ಕಮಲಪುರ ಗ್ರಾಮದಲ್ಲಿ ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ-ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, 16-09-2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು

ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. ದಿನಾಂಕ 01/08/2023 ರಂದು ನನ್ನ ಸ್ವಹಸ್ತಾಕ್ಷರ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸ್ತೆದಾರರು, ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಶ್ರೇಣಿ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ, ಕನಕಪರ ಟೌನ್ ಅರ್ಜಿದಾರರ ಪರ ವಕೀಲರು ಹೆಚ್ ಎಂ ಹರೀಶ್ ಕುಮಾರ ವಕೀಲರು, ಕನಕಮರ ಟೌನ್ ಸ್ಥಳ : ಕನಕಪುರ ನಿನಾಂಕ: 01/08/2023

ಮಾನ್ಯ ಗೌರವಾನ್ತಿತ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಶ್ರೇಣಿ ವಿಭಾಗ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ ,

ಕನಕಮರ ಸಿ.ಮಿಸ್.ನಂ. 426/2022

ಅರ್ಜಿದಾರರು: ಶ್ರೀ ವರದ @ ಚಿಟ್ಟಿ ವಾಸ: ಕಮಲಪುರ ಗ್ರಾಮ ಅತ್ತಿಗುಪ್ಪೆ ಅಂಚೆ, ಮರಳವಾಡಿ ಹೋಬಳಿ ಅತ್ತಿಗುಪ್ಪೆ ಅಂಚೆ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ ಮತ್ತು

ವಿರುದ್ಧ ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಸೀಲ್ತಾರ್ ಕನಕಪುರ 2. ಗ್ರಾಮ ಲಕ್ಕಾಧಿಕಾರಿಗಳು, ಮರಳವಾಡಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ.

ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, I ರಿಂದ 4ನೇ ಅರ್ಜಿದಾರರ ತಾತನಾದ, 5 ರಿಂದ 8ನೇ ಅರ್ಜಿದಾರರ ಮುತ್ತಾತನನರಾದ ಶೀ ನಿಂಗೇಗೌಡ ರವರು ದಿನಾಂಕ 16-07-1968 ರಂದು ಕನಕಪುರ ತಾಲ್ತೂಕು, ಮರಳವಾಡಿ ಹೋಬಳಿ, ಅತಿಗುವ ಅಂಚೆ, ಕಮಲಪುರ ಗ್ರಾಮದಲ್ಲಿ ಮರಣ ಹೊಂದಿದ್ದು, ಇವರಿ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ-ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರು ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಂದು ಅಂದರೆ. 16-09-2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. ದಿನಾಂಕ 01/08/2023 ರಂದು ನನ್ನ ಸ್ವಹಸ್ತಾಕ್ಷರ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ.

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೆದಾರರು, ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು (ಕಿರಿಯ ಶ್ರೇಣಿ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ, ಕನಕಮರ ಟೌನ್ ಅರ್ಜಿದಾರರ ಪರ ವಕೀಲರು ಹೆಚ್.ಎಂ.ಹರೀಶ್ ಕುಮಾರ್ ವಕೀಲರು, ಕನಕಮರ ಟೌನ್ ಸ್ಥಳ : ಕನಕಮರ

ದಿನಾಂಕ: 01/08/2023

ಸರಕಾರದ ವಿರುದ್ಧ ಪರ್ಸೆಂಟ್ ಬಾಂಬ್

ವಿದೇಶದಿಂದ ಮರಳುತ್ತಿದ್ದಂತೆ ಎಚ್ಡಕೆ ಆರೋಪ । 250 ಕೋಟಿ ವಸೂಲಿಗೆ ಬಿಡಿಎಗೆ ಟಾರ್ಗೆಟ್

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಹತ್ತು ದಿನಗಳ ವಿದೇಶ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರಕಾರದ ವಿರುದ 'ಪರ್ಸೆಂಟ್ ಬಾಂಬ್' ಸಿಡಿಸಿದಾರೆ.

ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರಕಾರದ ವಿರುದ್ಧ ವರ್ಗಾವಣೆ ದಂಧೆ, ಭ್ರಷ್ಟಾಚಾರ, ಕಮಿಷನ್ ಆರೋಪ ಮಾಡಿದಿರು. ಈಸ್ಟ್ ಇಂಡಿಯಾ ಕಂಪನಿ ಮಾಡುತ್ತಿದ್ದ ಲೂಟಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಪೊಲೀಸ್ ವರ್ಗಾವಣೆಯಲ್ಲಿ ವೈಎಸ್ಟಿ ದಂಧೆಕೋರರು ಶಾಮೀಲಾಗಿದ್ದಾರೆ. ಬಿಡಿಎ ಅಧಿಕಾರಿಗಳಿಂದ 250 ಕೋಟಿ ರು. ಬೇಡಿಕೆ ಇಟ್ಟಿದ್ದಾರೆ ಎಂದು

ರಾಜ್ಯದಲ್ಲಿ ಪರ್ಸೆಂಟೇಜ್ ಸಂಗ್ರಹ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಸಚಿವರೊಬ್ಬರು ನೇರವಾಗಿ ಗುತ್ತಿಗೆದಾರರಿಂದ ಕಮಿಷನ್ ಡಿಮ್ಯಾಂಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಆ ಸಚಿವರನ್ನು ಭೇಟಿಯಾಗಲು ಹೋಗಿದ್ದ ಗುತ್ತಿಗೆದಾರರಿಗೆ, ಹಣ ತಂದಿದ್ದರೆ ಒಳಕ್ಕೆ ಬನ್ನಿ. ಇಲ್ಲವಾದರೆ ಹೊರಗಿರಿ ಎಂದು ಸಚಿವರ ಸಿಬ್ಬಂದಿ ಹೇಳಿದ್ದಾರೆ. ಇವರು ಹೋಗಿ ದೆಹಲಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳುತಾರೆ. ಇಂಥವರಿಂದ ರಾಜ್ಯದ ಉದ್ದಾರ ಸಾಧ್ಯವೇ ಎಂದು ಪ್ರಶ್ನಿಸಿದರು.

ಬಿಡಿಎ ಅಧಿಕಾರಿಗಳಿಂದಲೂ ಹಣಕ್ಕೆ ಬೇಡಿಕೆಯಿಡಡಲಾಗಿದೆ. ದೆಹಲಿಗೆ ಹಣ ಕಳುಹಿಸಬೇಕು. ಕನಿಷ್ಠ 250 ಕೋಟಿ ರು. ಕಲೆಕ್ಷನ್

ಸಂಕ್ರಾಂತಿ ಸೌಹಾರ್ದ ಕ್ರಡಿಟ್ ಕೋ-ಅಪರೇೞವ್ ಅ. ನಂ.89, 2ನೇ ಅಡ್ಡರಸ್ತೆ, 22ನೇ ಮುಖ್ಯರಸ್ತೆ, ಜೆ.ಪಿ.ನಗರ 3ನೇ ಹಂತ, ಮಾರೇನಹಳ್ಳಿ,

ಬೆಂಗಳೂರು-560078. ದೂರವಾಣಿ: 080-26589900 Regn No.RSR/Souka/Regn/187/2343/2014-15 dated 01.03.2016 **8ನೇ ಸರ್ವಸದಸ್ಯರ ಸಭೆಯ ಸೂಚನಾ ಪ**ತ್ರ ನಮ್ಮ ಸಹಕಾರಿಯ 8ನೇ ವರ್ಷದ (2022-23) ಸರ್ವಸದಸ್ಯರ ಸಭೆಯನ್ನು ದಿನಾಂಕ:

27-08-2023ನೇ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ಹೋಟೆಲ್ ಶಾಂತಿಸಾಗರ,

ಮೊದಲನೆ ಮಹಡಿ, ನಂ. 77/1, 24ನೇ ಮುಖ್ಯರಸ್ತೆ, ಎರಡನೇ ಹಂತ, ಜೆ.ಪಿ.ನಗರ,

ಬೆಂಗಳೂರು-560078, ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಸದಸ್ಯರು ಸದರಿ

ಐಬಿಸಿ, 2016ರ ಅಡಿ ನಿಯೋಜನೆಯ ಸೂಚನೆ / ಸ್ವತ್ತುಗಳ ವರ್ಗಾವಣೆ

ಮೆ ಎಕ್ಸ್ ಕ್ಲೂಸಿವ್ ಓವರ್ ಸೀಸ್ ಪ್ರೈವೇಟ್ ಲಿಮಿಟೆಡ್ (ಲಿಕ್ಡಿಡೇಶನ್ ನಲ್ಲಿ)

CIN: U51311DL1996PTC075187

ಹೂಡಿಕೆದಾರರರಿಂದ ವರ್ಗಾವಣೆ/ನಿಯೋಜನೆ/ಅರಿತುಕೊಳ್ಳಲಾಗದ ಆಸ್ತಿಗಳ ಸಲುವಾಗಿ ನಿಯಂತ್ರಣ 37ರ ಐಬಿಬಿಐ ಲಿಕ್ಷಿಡೇಶನ್ ಪ್ರಕ್ರಿಯೆ ನಿಯಂತ್ರಣ, 2016 ರ ಅಡಿ ಆಫರ್ಗಳನ್ನು ಆಹ್ವಾನಿಸಲಾಗಿದೆ.

ಕಾರ್ಮೊರೇಟ್ ಸಾಲಗಾರರ ಎಲ್ಲಾ ಹಕ್ಕುಗಳು ಮತ್ತು ಹಿತಾಸಕ್ತಿಗಳ ನಿಯೋಜನೆ ಸೇರಿದಂತೆ ವ್ಯಾಜ್ಯ ಹಕ್ಕು ಯಾವುದಾದರೂ ಇದ್ದಂತೆ ಗೌರವಾನ್ವಿತ ಎನ್ಸ್ಎಲ್ಟ್, ಪೀಠ–2, ನವದೆಹಲಿ ಇವರ ಎದುರು ಬಾಕಿ ಇರುವ

ನಡಾವಳಿಗಳು ಆದ್ಯತಾ ವ್ಯವಹಾರಗಳು, ಕಡಿಮೆ ಮೌಲ್ಯದ ವಹಿವಾಟುಗಳು, ಎಕ್ಸ್ಟ್ರಾರ್ಟಿನೇಟ್ ಕ್ರೆಡಿಟ್

ವ್ಯವಹಾರಗಳು ಅಥವಾ ಮೋಸ ಅಥವಾ ತಪ್ಪಾದ ವ್ಯಾಪಾರ ಇವೆಲ್ಲವೂ ನಿಯಂತ್ರಣ 37ಎ, ರ ಲಿಕ್ಷಿಡೇಶನ್

ಪ್ರಕ್ರಿಯೆ ನಿಯಂತ್ರಣ ದ ಅಡಿ ಬರುತ್ತಿದ್ದು, ಇತರೆ ಯಾವುದೇ ನಿಯಮಗಳು, ನಿಯಂತ್ರಣಗಳು, ಆದೇಶಗಳು,

ಸುತ್ತೋಲೆಗಳು, ನಿರ್ದೇಶನಗಳು ಅಥವಾ ಅಧಿಸೂಚನೆಗಳು ಅಥವಾ ಐಬಿಸಿ ಕಾಯಿದೆ ಅಡಿ ಇವೆಲ್ಲದಕ್ಕೆ

ಆಸಕ್ತ ಪಾರ್ಟಿಗಳು ಮುಂದಿನ ಮಾಹಿತಿಯನ್ನು ಅಥವಾ ಸ್ಪಷ್ಟೀಕರಣವನ್ನು ಲಿಕ್ವಿಡೇಟರ್ರವರಿಗೆ ಇ–ಮೇಲ್

akash@kjco.net ಅಥವಾ exclusiveoverseas.cirp@gmail.com ಗೆ ಕಳುಹಿಸಿ

ದಯವಿಟ್ಟು ಗಮನಿಸಬೇಕಾದುದೇನೆಂದರೆ, ನಿಯೋಜನೆಯು ಐ ಮತ್ತು ಬಿ ಕೋಡ್ ನ ನಿಬಂಧನೆಗಳಿಗೆ ಮತ್ತು

ದೂ.ಸಂ.: +91-9868145676, ಇ–ಮೇಲ್: akash@kjco.net, exclusiveoverseas.cirp@gmail.com

S.J.S. ENTERPRISES LIMITED

(Formerly S.J.S. Enterprises Private Limited)

Registered and Corporate Office: Sy No 28/P16 of Agra Village and Sy No 85/P6 of

B.M Kaval Village, Kengeri Hobli, Bangalore 560 082, Karnataka, India

Website: www.sjsindia.com | E-mail: compliance@sjsindia.com

Tel: +91 80 6194 0777 | CIN: L51909KA2005PLC036601

INFORMATION REGARDING 18TH ANNUAL GENERAL MEETING

Annual General Meeting through Video Conferencing / Other Audio Visual Means:

The Eighteenth (18th) Annual General Meeting ('AGM') of the Members of S.J.S.

Enterprises Limited ('Company') will be held on Monday, September 04, 2023 at

03:30 p.m. (IST) through Video Conferencing ('VC') or Other Audio Visual Means

('OAVM') to transact the businesses as set out in the Notice of AGM which is being

The AGM will be convened through VC or OAVM in accordance with the Companies Act,

2013 and the Rules made thereunder read with the General Circular Nos. 14/2020 dated

April 8 2020, 17/2020 dated April 13 2020, 20/2020 dated May 5 2020, 02/2021 dated

January 13 2021, 21/2021 dated December 14 2021, 03/2022 dated May 5 2022 and

10/2022 dated December 28 2022, issued the Ministry of Corporate Affairs ('MCA

In accordance with the aforesaid MCA Circulars and Circular Nos.

SEBI/HO/CFD/CMD1/CIR/P/2020/79 dated May 12 2020, SEBI/HO/CFD/

CMD2/CIR/P/2021/11 dated January 15 2021, SEBI/HO/CFD/CMD2/CIR/P/2022/62

dated May 13 2022 and SEBI/HO/CFD/PoD-2/P/CIR/2023/4 dated January 5 2023,

The Notice of the AGM along with the Explanatory Statement under Section 102 of the

Companies Act, 2013 and Annual Report 2022-23 will be sent to the Members of the Company through electronic means whose e-mail addresses are registered with the

An electronic copy of the Annual Report 2022-23 of the Company, inter alia, containing the

Notice and the Explanatory Statement of the AGM will be available on the website of the

Company at www.sisindia.com, websites of the Stock Exchanges viz. BSE Limited at

www.bseindia.com and National Stock Exchange of India Limited at www.nseindia.com

and on the website of Link Intime India Private Limited ('LIIPL') at

Members who have not registered their e-mail address with the Company are requested

Physical Shareholders Write an e-mail with a request letter mentioning name, folio

The Company is pleased to offer the e-Voting facility before the AGM through remote e-

Voting and during the AGM to its shareholders in respect of the businesses to be

transacted at the AGM and for this purpose, the Company has appointed LIIPL for

A person, whose name is recorded in the register of members of the Company, as on the

cut-off date i.e. Monday, August 28, 2023, only shall be entitled to avail the facility of

In case holding shares in physical Detailed procedure w.r.t. e-Voting will be

form or e-mail ID is not registered available in the Notice of AGM.

e-Voting, either through remote e-Voting or voting at the AGM

The shareholders are requested to register their e-mail

address, in respect of demat holdings with the respective DP

number, scan copy of self-attested PAN, cancelled cheque

leaf bearing name of the Member and copy of physical share

Detailed procedure w.r.t. e-Voting will be sent

For S.J.S. Enterprises Limited

Company Secretary & Compliance Officer

Thabraz Hushain W

to the registered e-mail ID and also will be

available in the Notice of AGM.

by following the procedure prescribed by the DP.

certificate to LIIPL at rnt.helpdesk@linkintime.co.in

Company/ Registrar and Share Transfer Agent ('RTA')/ Depository Participants ('DPs').

respectively issued by Securities and Exchange Board of India ("SEBI Circulars")

IBBI Regn. No: IBBI/IPA-001/IP-N00137/2017-18/10279

ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು ಪ್ರಕ್ರಿಯೆ ಮಾಹಿತಿ ಇಲಾಖೆಗೆ ಒಳಪಟ್ಟಿರುತ್ತದೆ.

'ಯಾವುದೇ ಅವಲಂಬನೆ ಇಲ್ಲದೆ" ನಿಯೋಜನೆಗಾಗಿ ಆಫರ್'ಗಳನ್ನು ಆಹ್ವಾನಿಸಲಾಗಿದೆ.

ನೋ. ಕಚೇರಿ: 31/3203, ಬೇಡೋನಮರ, ಕರೋಲ್ಭಾಗ್, ನವದೆಹಲಿ-110005

ಲಿಕ್ಷಿಡೇಟರ್ರ ಕಚೇರಿ: ಖಂಡೇಲ್ವಾಲ್ ಜೈನ್ & ಕ್ಲೊ, ಜಿ-8 & 9, ಹನ್ಸ್ ಭವನ್ 1 ಬಹಾದ್ದೂರ್ ಷಾ ಜಫರ್ ಮಾರ್ಗ್, ನವದೆಹಲಿ-110002

ಸಹಿ/-

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

05-08-2023 to 18-08-2023

19-08-2023 to 25-08-2023

ಆಕಾಶ್ ಸಿಂಘಾಲ್, ಲಿಕ್ಕಿಡೇಟರ್

ಸಭೆಗೆ ಹಾಜರಾಗಬೇಕೆಂದು ವಿನಂತಿಸಲಾಗಿದೆ.

ಕೆವೈಸಿ ಘೋಷಣೆ ಮತ್ತು ಅನೆಕ್ಷರ್'ಗಳ ಸಲ್ಲಿಸುವಿಕೆ

(ಆಸಕ್ತ ಪಾರ್ಟಿಗಳು ಕೆಳಸಹಿದಾರ ಲಿಕ್ಷಿಡೇಟರ್'ರ ಕಚೇರಿಯನು

ಸೂರ್ವಾನುಮತಿ ಪಡೆದು ಕೆಲಸದ ದಿನದಂದು ಅಂದರೆ ಮಧ್ಯಾಹ್ನ 12.30

ಚರ್ಚಾ ಸಭೆ / ಡ್ಯೂ ಡಿಲಿಜೆನ್ಸ್

circulated for convening the AGM.

Dissemination on the Website:

https://instavote.linkintime.co.in.

Demat Shareholders

Manner of registration of e-mail address:

facilitating voting through electronic means.

In case e-mail ID is registered

with the Company/ RTA/ DP

with the Company/ RTA/ DP

Date: August 04, 2023

Place: Bangalore

to follow the below process to register their e-mail address:

ದಿನಾಂಕ : 31-07-2022

ಸ್ಥಳ : ಬೆಂಗಳೂರು



ಕೇವಲ 19 ಕ್ಷೇತ್ರ ಗೆದ್ದಿರುವ ಕುಮಾರಸ್ವಾಮಿ ಬಗ್ಗೆ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ರುವ ಕಾಂಗ್ರೆಸ್ಗೆ ಭಯವಿದೆ. ಅವರಿಗೆ ಬಹುಮತವಿದರೂ ಸುಸಿರ ಸರಕಾರ ನೀಡಲು ಸಾಧ್ಯವಿಲ್ಲ. ಅವರು ಅಭದ್ರತೆ ಯ ಭಾವದಿಂದ ಬಳಲುತ್ತಿದ್ದಾರೆ.

- ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

ಆಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾರೆ. ದುಡ್ಡು ಯಾರಿಗೆ ಸೇರಬೇಕು ಎಂಬ ಪಟ್ಟಿ ಕೊಡುತ್ತೇವೆ. ಅವರಿಗೆ ನೇರವಾಗಿ ದುಡ್ಡು ತಲುಪಿಸಿ ಎಂದು ಹೇಳುತ್ತಾರಂತೆ. ನಾನು ಯುರೋಪ್ ನಲ್ಲಿದ್ದಾಗಲೇ ಈ ಮಾಹಿತಿ ಬಂತು ಎಂದು ಹೇಳಿದರು. ಶ್ರೇತಪತ್ರ ಹೊರಡಿಸಿ

ಗ್ಯಾರಂಟಿಗಳಿಗೆ 20ರಿಂದ 25 ಸಾವಿರ ಕೋಟಿ ಸಾಕು. ಕಳೆದ ವರ್ಷ 40,000 ಕೋಟಿ ಹೆಚ್ಚುವರಿ ತೆರಿಗೆ ಆದಾಯ ಬಂದಿದೆ. ತೆರಿಗೆಯ ಎಲ್ಲ ಬಾಬ್ತುಗಳಲ್ಲಿ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹವಾಗಿದೆ. ಹಾಗಾದರೆ ಹದಿನಾಲ್ಕು ಬಜೆಟ್ ಮಂಡಿಸಿದ ಮಹಾನುಭಾವರು ಕೊರತೆ ಬಜೆಟ್ ಮಂಡಿಸಿದ್ದು ಏಕೆ? ಅದರ ಹಿಂದಿನ ಹುನ್ನಾರವೇನು ಎಂದು ಪ್ರಶ್ನಿಸಿದರಲ್ಲದೇ ಧೈರ್ಯವಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ಯಹಿಸಿದರು.

ಅವರ ಖುಷಿಗೆ ಮಾತಾಡಿಕೊಳಲಿ: ಡಿಕೆಶಿ

ಕುಮಾರಸಾಮಿ ಅವರು ವಿದೇಶದಲಿ ವಿಶ್ರಾಂತಿ ಪಡೆದು ಬಂದಿದ್ದಾರೆ. ಅವರ ಖುಷಿಗೆ ಅವರು ಮಾತನಾಡುತ್ತಾರೆ. ನಮ್ಮಣ್ಣ ಮಾತನಾಡಲಿ, ತಮ್ಮನಾಗಿ ಕೇಳುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವೃಂಗ್ನವಾಡಿದರು. ಮಾಟ, ಮಂತ್ರ, ಜ್ಯೋತಿಷ್ಯ ಫಲದ ಮೂಲಕ ಚುನಾವಣೆ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಎಚ್ಡಕೆ ಆರೋಪಿಸಿದ್ದಾರೆ. ಮಾಯೆನೋ, ಮಾಟನೋ, ಜ್ಯೋತಿಷ್ಯನೋ, ಧರ್ಮನೋ, ಶ್ರಮನೋ ಮನಸಿದ್ದರೆ ಮಾರ್ಗ, ಭಕ್ತಿ ಇದ್ದರೆ ಭಗವಂತ ಎಂದು ಮಾರ್ಮಿಕವಾಗಿ ಹೇಳಿದರು. ಕುಮಾರಸ್ವಾಮಿಯವರಿಗೆ ಅವರದೇ ಆದ ಅನುಭವವಿದೆ. ಖುಷಿಗೆ ಏನು ಬೇಕಾದರೂ ಮಾತನಾಡಲಿ. ಅವರ ಆಶೀರ್ವಾದ, ಮಾಗದರ್ಶನ ನಮಗೆ ಬಹಳ ಮುಖ್ಯ ಎಂದು ವ್ಯಂಗ್ಯವಾಡಿದರು.

ಗುಪ್ತಚರ ಕ್ರಮತೆ ವ್ಯಂಗ್ಯ: ಸರಕಾರದ ವಿರುದ್ಧ ಸಿಂಗಾಪುರ ಆಪರೇಷನ್ ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್ಡಾಕೆ, ನಾನು ಪ್ರವಾಸ ಹೋಗಿದ್ದು ಯುರೋಪ್ ದೇಶಗಳಿಗೆ. ನನ್ನ ಕುಟುಂಬ ಸದಸ್ಯರು, ಸಹೋದರೆ, ಸಹೋದರಿಯರ ಜತೆ ತೆರಳಿದ್ದೆ. ಆದರೆ, ಇಲ್ಲಿ ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ಹೋಗಿ ಸರಕಾರ ಕೆಡವಲು ಷಡ್ಯ ಂತ್ರ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿಸಿದರು. ಇದು ನಮ್ಮ ರಾಜ್ಯದ ಬೇಹುಗಾರಿಕೆ ಇಲಾಖೆ ಕೆಲಸ ಮಾಡುತ್ತಿರುವ ರೀತಿ ಎಂದು

ಪನ್ಡೈವ್ ಇದ್ದರೆ ತಾನೇ ತೋರಿಸಕ್ಕೆ? ಎಚ್ಡಿಕೆ ಆರೋಪಕ್ಕೆ ಸಿದ್ದು ತಿರುಗೇಟು

ಆ್ಯಂಡ್ ರನ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಅನಗತ್ಯ ಆರೋಪ ಮಾಡಿದ್ದಾರೆ. ಪೆನ್ಡೈವ್ ವಿಚಾರ ಬಿಡಲ್ಲ ಎಂದಿದ್ದಾರೆ. ಆದರೆ, ಪೆನ್ ಡ್ರೈವ್ನಲ್ಲಿ ಏನಾದರೂ ಇದ್ದರೇ ತಾನೇ ಅದನ್ನು ಹೊರಬಿಡೋದು? ಎಂದು ಟೀಕಿಸಿದರು.

ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎನ್ನುವ ಆಧಾರರಹಿತ. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಆಡಳಿತ ದೃಷ್ಟಿಯಿಂದ

ಡಾ.ಜಿ. ಪರಮೇಶ್ವರ್ ಸಮರ್ಥಿಸಿಕೊಂಡರು. ಕೆಲ ಪಿಎಸ್ಐಗಳ ವರ್ಗಾವಣೆಯನ್ನು ಕೆಲ ಶಾಸಕರ ಆಕ್ಷೇಪದ ಹಿನ್ನಲೆಯಲ್ಲಿ ತಡೆ ಹಿಡಿಯಲಾಗಿದೆ ಎಂಬ ಆರೋಪ ಸರಿಯಲ್ಲ. ಕಾರಣಾಂತರದಿಂದ ಕೆಲವು ವರ್ಗಾವಣೆಯನ್ನು ತಡೆ ಹಿಡಿದಿದ್ದೇವೆ. ಒಬ್ಬರು ಐದಾರು ಐದಾರು ಕಡೆ ಅವಕಾಶವಿರುತ್ತದೆ. ಅದನ್ನು ನೋಡಿಕೊಂಡು ಸರಿ ಮಾಡುತ್ತೇವೆ. ಸರಕಾರ ನಡೆಸುವವರು ನಾವು. ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡುತ್ತೇವೆ ಎಂದರು.

4 ವರ್ಷಗಳಲ್ಲಿ 5,900 ದಲಿತರ ಮೇಲೆ ದೌರ್ಜನ್ಯ

ದೆಹಲಿ: ಕರ್ನಾಟಕ ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿಯ 5,900 ಮಂದಿಯ ಮೇಲೆ ದೌರ್ಜನ್ಯ ನಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ. ಈ ಸಂಬಂಧ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಇಲಾಖೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ, ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಪಂಗಡದ 1,303 ಮಂದಿಯ ಮೇಲೆ ದೌರ್ಜನ್ಯ ಆಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಈ ಸಂಬಂಧ ಗೃಹ ಇಲಾಖೆಗೆ 2021ರ ವರೆಗಿನ ಅಪರಾಧಗಳ ವರದಿ ನೀಡಿದೆ ಎಂದು ಮಾಹಿತಿ

ಸೇಫ್ ಸಿಟಿಗೆ ₹667 **ಕೋಟಿ**: ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ್ ಪ್ರಶ್ನೆಗೆ ಪ್ರತ್ಯೇಕ ಉತ್ತರ ನೀಡಿರುವ ಸಚಿವರು, ಸೇಫ್ ಸಿಟಿ ಯೋಜನೆಯಡಿ ಬೆಂಗಳೂರಿಗೆ ₹667 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದಾರೆ. ಮಹಿಳೆಯರ ಮೇಲಿನ ಸೇರಿ ದೇಶದ ಎಂಟು ನಗರಗಳಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದಿದ್ದಾರೆ.

ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಕೊಪ್ಪಳ: ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಉಪ ಗುತ್ತಿಗೆದಾರ ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ಲಕ್ಷ್ಮಣ ಬಂಡಿವಡ್ಡರ (42) ಎಂಬುವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ಜಿಲ್ಲಾಡಳಿತ ಭವನದಲ್ಲಿ ಮಲಗಿದ್ದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ಜಿಲ್ಲಾಸ್ಪತ್ರೆಗೆ ದಾಖಲಿ ಸಿದ್ದಾರೆ. ಲಕ್ಷಣ ಬಳಿ ಎರಡು ವಿಷದ ಬಾಟಲ್ ಗಳು ಹಾಗೂ ಒಂದು ಚೀಟಿ ಪತ್ತೆಯಾಗಿದ್ದು, ಅದರಲ್ಲಿ ದಾವಣಗೆರೆಯ ಕೆವಿಆರ್ ಕನ್ಸ್ಟ್ರಕ್ಷನ್ ಹೆಸರಿನ ಲೆಟರ್ ಪ್ಯಾಡ್, ನಾರಾಯಣಪ್ಪ, ಪ್ರಜ್ವಲ್, ಶ್ರೀನಿವಾಸ ರಡ್ಡಿ, ವೆಂಕಟರಾಯ ರಡ್ಡಿ ಎಂಬುವರ ಹೆಸರು ಹಾಗೂ ಮೊಬೈಲ್ ಸಂಖ್ಯೆಯಿದ್ದು, ಹಣ ನೀಡಬೇಕಾಗಿದೆ ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಶರಣಪ್ಪ ಸುಬೇದಾರ, ಕೊಪ್ಪಳ ನಗರ ಠಾಣೆ ಪೊಲೀಸ್ ಇನ್ಫ್ ಪಕ್ಕರ್ ಸಂತೋಷ ಹಳ್ಳಾರು ಪರಿಶೀಲಿಸಿದರು. ಲಕ್ಷಣ ಇಲ್ಲಿಗೆ ಬಂದಿದ್ದು ಯಾಕೆ ಎನ್ನುವುದು ತಿಳಿದುಬಂದಿಲ್ಲ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸದ್ಯದ ಆರೋಗ್ಯ ಸಿತಿ ಉತಮವಾಗಿದೆ ಅವರ ಕುಟುಂಬದವರು ಬಂದ ಬಳಿಕೆ ಇನ್ನಷ್ಟು ಮಾಹಿತಿ ಲಭಿಸಲಿದೆ ಎಂದು ಪೊಲೀಸರು ಹೇಳಿದ್ದಾರೆ.



ಅಧಿಕ ಶ್ರಾವಣ ಮಾಸದ ನಿಮಿತ್ತ ಮಂತ್ರಾಲಯ ಮಠದಲ್ಲಿ ಸಾಮೂಹಿಕ ಅಷ್ಟೋತ್ತರ ಪಾರಾಯಣ ನಡೆಯಿತು. ಅಧಿಕ ಶ್ರಾವಣ ಮಾಸದ ಪ್ರಯುಕ್ತ ಮಂತ್ರಾಲಯದಲ್ಲಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನಕ್ಕೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

PUBLIC NOTICE

Notice is hereby given, on behalf of my client, Sri.Amarnath.P.R. s/o late Sri. Ramaswamy. iri.Amarnath.P.R. s/o late Sri. Ramaswamy. S. r/at No.13, Sonnegowda Layout, Kodigehalli fain Road, near Bavya Harmony Apartments, engaluru 560 092, has lost the Sale Deed Dated: 20-01-2005, registered at Documer No.YAN-1-21236-2004-05 of Book-1, C.D.No /AND106, registered before the Sub-Registrar, Yelahanka, Bengaluru, and also he Sale Deed, Dated:27/09/2007, registered t Document No. BYP-1-02159-2007-08 o Book-1, C.D.No.BYPD8, before the Sub Registrar, Byatarayanapura, Bengaluru. Both the sale deeds are in respect of schedule roperty mentioned herein.

My client has lodged Police Complaint with

Basaveshwaranagara Police Station Basaveshwaranagar, Bengaluru, or 02/08/2023, but could not trace out the same If any person/s having any claim, right, title or interest in respect of the above Sale Deeds

within ten days (10 days) from this notice Failing which, my client, believing that there are no claims or objections whatsoever will roceed without original documents and use ertified copy of the same to enforce for al SCHEDULE PROPERTY

All that piece and parcel of residential Site No.13, then No.13/3, B.B.M.P., Khatha No.2605/1/2602/3/7/13 formed in converter Sy.No.3/7, Byatarayanapura C.M.C., Khatha No.3/7/13 at Kodigehalli Village, Yelahanka Hobil, Bangalore North Taluk vide Conversion Order No. BDS/ALNSR/ (NA)3/7/04-05 dated: 03.01.2005. issued by the Section 1. 03.01.2005, issued by the Special Deput Commissioner, Bangalore District, Bangalor situated at Sonnegowda Layout, Kodigeha Main Road, B.B.M.P., Ward Kodigehalli, War No.8 (old Ward No.15), Bangalore and admeasuring: East to West (40'-0" + 42'-0") /2 Feet, North to South (16-0" + 42'-0") /2 Feet, in all total 1,189 Sq.Ft. together with onstruction of 1,750 sft and bounded on:

East by: Private Property West by: : Site No. 14, North by: 25' Wide Road South by: Parikrama School Boundary

Advocates and legal consultants No.24, Pipeline Main Road, Next to 7th B Cross Pipeline, Malleshwaram, Bengaluru 560 003 M: 9845292045, 98450 54000 E-mail: rsangadi@gmail.com Date: 05-08-2023 Place: Bengaluru

ಇಂದು ಬೊಮ್ಮ-ಬೆಳ್ಳಿ ದಂಪತಿ ಭೇಟಿ ಮಾಡಲಿರುವ ರಾಷ್ಟ್ರಪತಿ



ಗುಂಡ್ಲುಪೇಟೆ: ಮೈಸೂರಿಗೆ ಶನಿವಾರ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪತಿ ಮುರ್ಮ ಅವರು ನೆರೆಯ ತಮಿಳುನಾಡಿನ ಮಧುಮಲೆ ಹುಲಿಸಂರಕ್ಷಿತ ಪ್ರದೇಶದಲ್ಲಿನ ತೆಪಕಾಡು ಆನೆ ಶಿಬಿರದಲ್ಲಿ 'ದಿ ಎಲಿಫೆಂಟ್ ವಿಸ್ತರರ್ಸ್' ಖ್ಯಾತಿಯ ಬೊಮ್ಮ ಬೆಳ್ಳಿ ದಂಪತಿಯನ್ನು ಭೇಟಿ ಮಾಡಲಿದಾರೆ.

ಈ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದ ನಂತರ ಬೊಮ್ಮ ಮತ್ತು ಬೆಳ್ಳಿ ಅವರು ದೆಹಲಿಗೆ ಹೋಗಿದ್ದಾಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ತೆಪ್ರಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ತಮ್ಮ ಜಾಗ ಮತ್ತು ಬದುಕಿನ ಶೈಲಿಯನ್ನು ಖುದ್ದಾಗಿ ವೀಕ್ಷಿಸಬೇಕೆಂದು ದಂಪತಿ ಮನವಿ ಮಾಡಿದ್ದರು.

ಶನಿವಾರ ಮಧ್ಯಾಹ್ನ 12.30ಕ್ಕೆ ಮೈಸೂರಿಗೆ ವಿಮಾನದಲ್ಲಿ ಬರಲಿರುವ ಮುರ್ಮ, ಅಲ್ಲಿಂದ ಹೆಲಿಕಾಪ್ರರ್ ನಲ್ಲಿ ತಮಿಳುನಾಡಿನ ಮಸಿನಗುಡಿಗೆ ಬರಲಿದ್ದಾರೆ. ಅಲ್ಲಿಂದ ತೆಪ್ರಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಆನೆ ಗಳನ್ನು ವೀಕ್ಷಣೆ ಮಾಡಿ ಕಾವಾಡಿ ದಂಪತಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜತೆ ಸಂವಾದ ನಡೆಸಲಿದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಂದ ಮತೆ ಮೈಸೂರಿಗೆ ಬರಲಿರುವ ಅವರು, ಸಂಜೆ 5.45ಕ್ಕೆ ಚೆನೈಗೆ ತೆರಳಲಿದ್ದಾರೆ. ಆದರೆ ಬಂಡೀಪುರಕ್ಕೆ ಭೇಟಿ ನೀಡುತ್ತಿಲ್ಲ ಎನ್ನಲಾಗಿದೆ. ತೆಪಕಾಡು ಪ್ರದೇಶದಲ್ಲಿ ಅಕ್ಕಪಕ್ಷದ ಹೋಟೆಲ್ ಹಾಗೂ ಪ್ರವಾಸಿಗರಿಗೆ ಶನಿವಾರ ಸಂಜೆಯವರೆಗೆ ನಿರ್ಬಂಧ ವಿಧಿಸಲಾಗಿದೆ. ಆ ಪ್ರದೇಶದಲ್ಲಿ ಬಿಗಿ ಭದ್ರತೆ ಯನ್ನೂ ಕೈಗೊಳ್ಳಲಾಗಿದೆ. ಏ.9ರಂದು ಬಂಡೀಪುರ ಹಾಗೂ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿ ನಂತರ ರಸ್ತೆ ಮೂಲಕ ತೆಪ್ರಕಾಡು ಆನೆ ಶಿಬಿರಕ್ಕೆ ತೆರಳಿದ್ದರು. ಅವರು ಕೂಡ ಬೆಳ್ಳಿ - ಬೊಮ್ಮ ದಂಪತಿ ಜೊತೆ ಮಾತುಕತೆ ನಡೆಸಿದ್ದರು.